






ಕರ್ನಾಟಕ ಸರ್ಕಾರ



ಮಧ್ಯಮಾವಧಿ ನಿಶ್ಚಿತಾಯ ಯೋಜನಾ ಅಂದಾಜುಗಳು 2008-2012

ಆರ್ಥಿಕ ಇಲಾಖೆ

(2008ನೆಯ ಇಸವಿ ಜುಲೈ ತಿಂಗಳಲ್ಲಿ ವಿಧಾನಮಂಡಲದ ಮುಂದೆ ಮಂಡಿಸಿದಂತೆ)



ನಿಯಮ ಪಾಲನಾ ಹೇಳಿಕೆ

2008-09ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಗೆ ಅಧಿನಿಯಮ 2002ರ 3ನೇ ಪ್ರಕರಣದ ಅನುಪಾಲನೆಯಲ್ಲಿ ವಿಧಾನ ಮಂಡಲದ ಮುಂದೆ ಮಂಡಿಸಲಾಗಿದೆ.

ಅಧಿನಿಯಮದ 3ನೇ ಪ್ರಕರಣಕ್ಕೆ ಅನುಗುಣವಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಮುಂದಿನ ಅಂಶಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲ ಅಂಶಗಳು ಈ ದಾಖಲಾತಿಯಲ್ಲಿ ಲಭ್ಯವಾಗುತ್ತವೆ.

1. ಸರ್ಕಾರದ ಮಧ್ಯಮಾವಧಿ ವಿತ್ತೀಯ ಉದ್ದೇಶಗಳು (ಅಧ್ಯಾಯ 1, 4.5, 6 ಮತ್ತು 7)
2. ಹಿಂದಿನ ವರ್ಷಗಳಲ್ಲಿ ನಿಗದಿಪಡಿಸಿದ ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆಯ ಮೌಲ್ಯಮಾಪನ (ಅಧ್ಯಾಯ 2)
3. ಇತ್ತೀಚಿನ ಆರ್ಥಿಕ ಪ್ರವೃತ್ತಿಗಳು ಮತ್ತು ಬೆಳವಣಿಗೆ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಹೇಳಿಕೆ (ಅಧ್ಯಾಯ 3)
4. ಸರ್ಕಾರದ ಪ್ರಮುಖ ಆದ್ಯತೆಗಳು ಮತ್ತು ಪ್ರಮುಖ ವಿತ್ತೀಯ ನೀತಿಗಳು ಮತ್ತು ಅವುಗಳ ಸುಸ್ಥಿರತೆಯ ಮೌಲ್ಯಮಾಪನ (ಅಧ್ಯಾಯ 4 ರಿಂದ 7)
5. ನಾಲ್ಕು ವರ್ಷದ ಚಲನಶೀಲ ಗುರಿಗಳು (ಅಧ್ಯಾಯ 7)
6. ರಾಜಸ್ವ ಕೊರತೆ ಮತ್ತು ಉತ್ಪಾದನಾ ಉದ್ದೇಶಗಳಿಗಾಗಿ ಬಂಡವಾಳ ಸ್ವೀಕೃತಿಗಳ ಬಳಕೆಗೆ ಸಂಬಂಧಿಸಿದಂತೆ ಸುಸ್ಥಿರತೆಯ ಮೌಲ್ಯ ಮಾಪನ.

ಕರ್ನಾಟಕ ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು

2008-12

ಅಧ್ಯಾಯ 1 - ಪೀಠಿಕೆ	1
ಎ) ವಿತ್ತೀಯ ಸುಧಾರಣೆಯ ಹಾದಿ	1
ಬಿ) ವಿತ್ತೀಯ ಉದ್ದೇಶಗಳು	5
ಅಧ್ಯಾಯ 2 - ವಿತ್ತೀಯ ಕಾರ್ಯಸಾಧನೆ	7
ಎ) ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆ	7
ಬಿ) ಸಾಧಿಸಿದ ಗುರಿಗಳು	11
ಸಿ) ಒತ್ತು ನೀಡಬೇಕಾದ ಪ್ರಮುಖ ಕ್ಷೇತ್ರಗಳು	12
ಅಧ್ಯಾಯ 3 - ವಿಶಾಲ ಆರ್ಥಿಕ ದೃಷ್ಟಿಕೋನ	15
ಎ) ಜಿಎಸ್‌ಡಿಪಿ ಮುನ್ನೋಟ	15
ಬಿ) ಹಣದುಬ್ಬರದ ಪ್ರವೃತ್ತಿಗಳು	16
ಸಿ) ಕಾರ್ಯನೀತಿಯ ಕ್ರಮಗಳು	17
ಅಧ್ಯಾಯ 4 - ರಾಜಸ್ವ ಸುಧಾರಣೆಗಳು ಹಾಗೂ ನಿರೀಕ್ಷೆಗಳು	18
ಎ) ಮುಖ್ಯ ಸ್ವಂತ ಸ್ವೀಕೃತಿಗಳಿಗಾಗಿ ಕಾರ್ಯತಂತ್ರ ಹಾಗೂ ನಿರೀಕ್ಷೆ:	18
i) ವಾಣಿಜ್ಯ ತೆರಿಗೆಗಳು	19
ii) ರಾಜ್ಯ ಅಬಕಾರಿ	21
iii) ಮುದ್ರಾಂಕಗಳು ಮತ್ತು ನೋಂದಣಿ	22
iv) ಮೋಟಾರು ವಾಹನ ತೆರಿಗೆಗಳು	22
v) ಪ್ರಧಾನ ಮತ್ತು ಅಪ್ರಧಾನ ಖನಿಜಗಳ ಮೇಲೆ ರಾಯಲ್ಟಿಯಿಂದ ಬಂದ ರಾಜಸ್ವ	23
vi) ಭೂಮಿಯ ಮಾರಾಟದಿಂದ ಬಂದ ಜಮೆಗಳು	23
ಅಧ್ಯಾಯ 5 - ವೆಚ್ಚ ನಿರ್ವಹಣೆ ಮತ್ತು ಮುನ್ನಂದಾಜುಗಳು	25
ಎ) ಕೃಷಿ	25

ಬಿ)	ಗ್ರಾಮೀಣಾಭಿವೃದ್ಧಿ	26
ಸಿ)	ವಿದ್ಯುತ್	27
ಡಿ)	ಆರೋಗ್ಯ ಮತ್ತು ಶಿಕ್ಷಣ	27
ಇ)	ಪ್ರಾದೇಶಿಕ ಅಸಮತೋಲನ ನಿವಾರಣೆ	29
ಏಫ್)	ಸಬ್ಸಿಡಿಗಳು, ಬಡ್ಡಿ ಸಂದಾಯ, ಸಂಬಳಗಳು ಮತ್ತು ಪಿಂಚಣಿಗಳು	29
ಅಧ್ಯಾಯ 6 - ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ವ್ಯವಸ್ಥಿತ ಸುಧಾರಣೆಗಳು		30
ಎ)	ಸರ್ಕಾರಿ ಖಾತರಿ ದತ್ತಾಂಶ ಮಾಹಿತಿಯ ರಚನೆ	30
ಬಿ)	ವೇತನ ವ್ಯವಹಾರಗಳಿಗೆ ಬಜೆಟ್ ನಿಯಂತ್ರಣವನ್ನು ಅನ್ವಯಿಸುವುದು	30
ಸಿ)	ರಾಜ್ಯದ ಹಣಹೂಡಿಕೆ ಮತ್ತು ಸಾಲಗಳ ಮೇಲ್ವಿಚಾರಣೆ	31
ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2008-12		32

ಅಧ್ಯಾಯ 1

ಪೀಠಿಕೆ

ಎ) ವಿತ್ತೀಯ ಸುಧಾರಣೆಯ ಹಾದಿ

1990ರ ಕೊನೆಯ ವೇಳೆಗೆ ಭಾರತದ ರಾಜ್ಯಗಳಲ್ಲಿ ತಲೆದೋರಿದ್ದ ವಿತ್ತೀಯ ಸಂಕಷ್ಟವನ್ನು ನಿವಾರಿಸುವ ಸಲುವಾಗಿ ವಿತ್ತೀಯ ಸುಧಾರಣೆಗಳ ಕ್ರಮವನ್ನು ಯಶಸ್ವಿಯಾಗಿ ಕೈಗೊಂಡ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದೆ. 2008-12ರ ಅವಧಿಯ ರಾಜ್ಯದ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ತೋರಿಸುವ ಪ್ರಸಕ್ತ ಪತ್ರವು, ವಿತ್ತೀಯ ಸುಧಾರಣೆ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆಯನ್ನು ನೀಡುವ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯವು ವಿತ್ತೀಯ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕ್ರಮದ ನಕ್ಷೆಯನ್ನು ಸೂಚಿಸುವ ಉದ್ದೇಶ ಹೊಂದಿದೆ.

ವೇತನ ಆಯೋಗದ ನಿರ್ಧಾರಗಳ ಅನುಷ್ಠಾನದಿಂದಾಗಿ ವೇತನ ವೆಚ್ಚದಲ್ಲಿ ಉಂಟಾದ ಹೆಚ್ಚಳ, ನೀರಾವರಿ ಯೋಜನೆಗಳು ಮುಂತಾದ ಭಾರಿ ವೆಚ್ಚದ ಬಾಬುಗಳಿಗೆ ಹಣಕಾಸು ಒದಗಿಸಲು ಬಜೆಟ್‌ನ್ನು ಮೀರಿ ನೀಡಿದ ಭಾರಿ ಪ್ರಮಾಣದ ಸಾಲಗಳು, ತೆರಿಗೆ ರಾಜಸ್ವಗಳ ಜಮೆಯಲ್ಲಿ ಕೊರತೆ ಮತ್ತು ಬಡ್ಡಿ ಸಂದಾಯಗಳಲ್ಲಿ ಹೆಚ್ಚಳ ಮುಂತಾದ ಅನೇಕ ಅಂಶಗಳ ಕಾರಣದಿಂದಾಗಿ 1997ರ ನಂತರದ ಅವಧಿಯಲ್ಲಿ ಕರ್ನಾಟಕದ ವಿತ್ತೀಯ ಸ್ಥಿತಿ ಸಂಕಷ್ಟದಲ್ಲಿತ್ತು. ಇವುಗಳ ಪರಿಣಾಮವಾಗಿ 1997-98ರ ತರುವಾಯ ರಾಜ್ಯದ ಹಣಕಾಸಿನ ಸ್ಥಿತಿಯಲ್ಲಿ ರಾಜಸ್ವದ ಕೊರತೆಯೊಂದಿಗೆ ಭಾರೀ ಪ್ರಮಾಣದ ವಿತ್ತೀಯ ಕೊರತೆಯೂ ಉಂಟಾಗಿತ್ತು. 2001-02ರ ವೇಳೆಗೆ ರಾಜ್ಯದ ರಾಜಸ್ವ ಕೊರತೆ 3284 ಕೋಟಿ ರೂ.ಗಳು ಅಥವಾ ಜಿಎಸ್‌ಡಿಪಿಯ ಶೇಕಡ 3 ರಷ್ಟಾಗಿತ್ತು ಹಾಗೂ ವಿತ್ತೀಯ ಕೊರತೆ 5870 ಕೋಟಿ ರೂ.ಗಳಷ್ಟಾಗಿತ್ತು. ಇದು ಜಿಎಸ್‌ಡಿಪಿಯ ಶೇಕಡ 5.4 ರಷ್ಟಿತ್ತು.

ಕರ್ನಾಟಕದಲ್ಲಿನ ಪರಿಸ್ಥಿತಿ ಇತರ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿದ್ದ ಪರಿಸ್ಥಿತಿಯ ಪ್ರತಿಬಿಂಬವೇ ಆಗಿತ್ತು. 1997-98 ಮತ್ತು 2001-02ರ ನಡುವೆ ಇದ್ದ ರಾಜ್ಯದ ಪ್ರಮುಖ ವಿತ್ತೀಯ ಸೂಚಕಗಳು ಕುಸಿಯುತ್ತಿದ್ದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತವೆ ಎಂಬುದನ್ನು ಕೋಷ್ಟಕ 1 ರಲ್ಲಿ ನೋಡಬಹುದು.

ಕೋಷ್ಟಕ - 1

ಕರ್ನಾಟಕ ಸರ್ಕಾರದ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ

ಬಾಬು	1996-97	1997-98	1998-99	1999-2000	2000-01	2001-02
ಜಿಎಸ್‌ಡಿಪಿ ಸಾಧಾರಣ	65176	73046	87841	94972	104541	109016
ವಿತ್ತೀಯ ಕೊರತೆ	1944	1610	3112	4276	4219	5870

ಜಿಎಸ್‌ಡಿಪಿಯ ಶೇಕಡಾವಾರು ವಿತ್ತೀಯ ಕೊರತೆ	2.98%	2.20%	3.54%	4.50%	4.04%	5.38%
ರಾಜಸ್ವ ಕೊರತೆ	579	277	1215	2325	1862	3284
ಜಿಎಸ್‌ಡಿಪಿಯ ಶೇಕಡಾವಾರು ರಾಜಸ್ವ ಕೊರತೆ	0.89%	0.38%	1.38%	2.45%	1.78%	3.01%

ರಾಜಸ್ವ ಮತ್ತು ವಿತ್ತೀಯ ಕೊರತೆಗಳು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ, ವಿತ್ತೀಯ ಪರಿಸ್ಥಿತಿಯನ್ನು ಸುಧಾರಿಸಲು ಕರ್ನಾಟಕ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತು. ಈ ಕ್ರಮಗಳಲ್ಲಿ, ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಆಧಾರಿತ ಪ್ರೋತ್ಸಾಹಧನ ನೀಡುವುದನ್ನು ನಿಲ್ಲಿಸುವ, ಮುದ್ರಾಂಕ ಶುಲ್ಕ ಮತ್ತು ನೋಂದಣಿಯಲ್ಲಿ ತೆರಿಗೆ ಸ್ವರೂಪವನ್ನು ಸುಧಾರಣೆ ಮಾಡುವ ಮತ್ತು ಭಾರತದಲ್ಲಿ ತಯಾರಿಸಿದ ಮದ್ಯವನ್ನು ಏಕರೂಪಗೊಳಿಸುವ ಮೂಲಕ ಅಬ್ಕಾರಿ ಶುಲ್ಕ ತಪ್ಪಿಸುವುದನ್ನು ತಡೆಯುವ ಮೂಲಕ ರಾಜಸ್ವಗಳನ್ನು ಹೆಚ್ಚಿಸುವುದನ್ನೂ ಕೂಡ ಒಳಗೊಂಡಿದ್ದವು. ಸಾಲ ವಿನಿಮಯದ ಮೂಲಕ ಮತ್ತು ಸರ್ಕಾರಿ ಇಲಾಖೆಗಳಲ್ಲಿ ತೆರವಾಗುವ ಹುದ್ದೆಗಳನ್ನು ರದ್ದುಗೊಳಿಸುವ ಮತ್ತು ಸಾಮಾಜಿಕ ಸೇವೆಗಳನ್ನು ಹೊರತುಪಡಿಸಿ ಇತರ ವಲಯಗಳಲ್ಲಿ ಹೊಸ ನೇಮಕಾತಿಯ ಮೇಲೆ ನಿಷೇಧ ಹೇರುವ ಮೂಲಕ ರಾಜಸ್ವ ವೆಚ್ಚವನ್ನು ಕಡಿತಗೊಳಿಸಲು ಸಹ ಕ್ರಮ ಕೈಗೊಳ್ಳಲಾಯಿತು. ವೆಚ್ಚವನ್ನು ಕಡಿತಗೊಳಿಸುವ ಈ ಕ್ರಮಗಳಿಂದಾಗಿ 2000-01 ರಲ್ಲಿ ರಾಜ್ಯದ ರಾಜಸ್ವಗಳ ಶೇಕಡ 23.5 ರಷ್ಟಿದ್ದ ಬಡ್ಡಿ ಹಣ ಸಂದಾಯಗಳನ್ನು 2004-05 ರಲ್ಲಿ ಶೇಕಡ 18.5ಕ್ಕೂ ಕಡಿಮೆಗೆ ತರಲಾಯಿತು. ಅದೇ ಅವಧಿಯಲ್ಲಿ ವೇತನಗಳ ವೆಚ್ಚವನ್ನು ಒಟ್ಟು ರಾಜಸ್ವ ವೆಚ್ಚದ ಶೇಕಡ 29 ರಿಂದ ಶೇಕಡ 22ಕ್ಕೆ ಇಳಿಸಲಾಯಿತು. 2000-01 ರಿಂದ 2004-05ರ ವರೆಗಿನ ಅವಧಿಯ ಪ್ರಮುಖ ವಿತ್ತೀಯ ಮಾನದಂಡಗಳ ತುಲನಾತ್ಮಕ ಚಿತ್ರಣವನ್ನು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ:

ಕೋಷ್ಟಕ - 2

ಬಾಬು	2000-01	2001-02	2002-03	2003-04	2004-05
ಜಿಎಸ್‌ಡಿಪಿ ಸಾಧಾರಣ	104541	109016	120062	130127	148521
ವಿತ್ತೀಯ ಕೊರತೆ	4219	5870	5281	4501	3600
ಜಿಎಸ್‌ಡಿಪಿಯ ಶೇಕಡಾವಾರು	4.04%	5.38%	4.40%	3.46%	2.42%

ವಿತ್ತೀಯ ಕೊರತೆ					
ರಾಜಸ್ವ ಕೊರತೆ	1862	3284	2253	525	-1673
ಜಿಎಸ್‌ಡಿಪಿಯ ಶೇಕಡಾವಾರು ರಾಜಸ್ವ ಕೊರತೆ	1.78%	3.01%	1.88%	0.40%	-1.13%

ಕರ್ನಾಟಕ ಸರ್ಕಾರ ತನ್ನ ವಿತ್ತೀಯ ಸುಧಾರಣೆಗಳ ಪ್ರಕ್ರಿಯೆಯ ಒಂದು ಭಾಗವಾಗಿ ವಿತ್ತೀಯ ಶಿಸ್ತನ್ನು ಪುನಾರೂಪಿಸಲು ಎರಡು ಪ್ರಮುಖ ವಿಧಾಯೀ ಕ್ರಮಗಳನ್ನು ಅಳವಡಿಸಿಕೊಂಡಿತು. 1999ರ ಕರ್ನಾಟಕ ಸರ್ಕಾರ ಖಾತರಿಗಳ ಮೇಲೆ ಮಿತಿ ವಿಧಿಸುವ ಅಧಿನಿಯಮವು ಕಳೆದ ವರ್ಷದ ಹಿಂದಿನ ವರ್ಷದಲ್ಲಿ ರಾಜ್ಯದ ಸ್ವಂತ ರಾಜಸ್ವಗಳ ಪೈಕಿ ಸರ್ಕಾರದ ಖಾತರಿಗಳ ಮೇಲೆ ಶೇಕಡ 80 ರಷ್ಟು ಮಿತಿಯನ್ನು ಹೇರಿತು. ಅಲ್ಲದೆ, 2002ರ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮವು, 2005-06ರ ವೇಳೆಗೆ ರಾಜ್ಯವು ರಾಜಸ್ವ ಬಾಹುಳ್ಯದ ಸ್ಥಿತಿಯನ್ನು ಸಾಧಿಸುವಂತೆ ಮತ್ತು ಜಿಎಸ್‌ಡಿಪಿಯ ಶೇಕಡ 3ರಷ್ಟಕ್ಕಿಂತ ಕಡಿಮೆ ಹಣಕಾಸು ಕೊರತೆಯನ್ನು ಇಳಿಸುವಂತೆ ನಿರ್ದೇಶನ ನೀಡಿತು. ವಿತ್ತೀಯ ಪರಿಸ್ಥಿತಿಯನ್ನು ಸುಧಾರಿಸಲು ಮೇಲೆ ಹೇಳಲಾದಂತೆ ಕರ್ನಾಟಕ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಿಂದಾಗಿ 2004-05ರ ವೇಳೆಗೆ ರಾಜ್ಯ ಈ ಎರಡೂ ಧ್ಯೇಯಗಳನ್ನು ಸಾಧಿಸಲು ಸಾಧ್ಯವಾಯಿತು. ತದನಂತರ ಈ ಮೇಲಿನ ಸ್ಥಿತಿಯನ್ನೇ ಉಳಿಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಿವೆ. ಈ ಕ್ರಮಗಳು ರಾಜ್ಯಕ್ಕೆ ವಿತ್ತೀಯ ಸದೃಢತೆಯನ್ನು ತಂದುಕೊಟ್ಟಿರುವುದಷ್ಟೇ ಅಲ್ಲದೆ ಭಾರತ ಸರ್ಕಾರದಿಂದ ಮಹತ್ವಪೂರ್ಣ ಹಣಕಾಸು ಪ್ರೋತ್ಸಾಹಗಳನ್ನು ರಾಜ್ಯಕ್ಕೆ ಒದಗಿಸಿಕೊಟ್ಟಿದೆ. ಹನ್ನೆರಡನೆ ಹಣಕಾಸು ಆಯೋಗದ ನಿರ್ಧಾರಗಳ ಅನುಸಾರ ಕೇಂದ್ರವು ಅನುಷ್ಠಾನಗೊಳಿಸಿರುವ ಸಾಲ ಸಂಚಯನ ಮತ್ತು ಸಾಲ ಮನ್ನಾ ಕ್ರಮಗಳಿಂದ ರಾಜ್ಯಕ್ಕೆ ಪ್ರಯೋಜನ ದೊರೆತಿದೆ. ಯೋಜನೆಯ ಅಡಿಯಲ್ಲಿ ರಾಜ್ಯಕ್ಕೆ ದೊರೆತ ಪ್ರೋತ್ಸಾಹಗಳನ್ನು ಕೋಷ್ಟಕ 3 ರಲ್ಲಿ ತೋರಿಸಲಾಗಿದೆ.

ಕೋಷ್ಟಕ-3

ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಸಾಲ ಕ್ರೋಡೀಕರಣ

ವರ್ಷ	ಕ್ರೋಡೀಕರಣಕ್ಕೆ ಮುಂಚೆ		ಕ್ರೋಡೀಕರಣದ ತರುವಾಯ		ಉಳಿತಾಯಗಳು		ಸಾಲ ಮನ್ನಾ
	ಅಸಲು	ಬಡ್ಡಿ	ಅಸಲು	ಬಡ್ಡಿ	ಅಸಲು	ಬಡ್ಡಿ	
2005-06	370.56	828.9.	358.34	537.51	12.22	291.39	358.33
2006-07	403.57	786.45	358.34	510.63	45.23	275.82	358.33
2007-08	472.32	739.79	358.34	483.75	113.98	256.04	358.33

	ಒಟ್ಟು	7187.94	9167.56	10036.46	10253.76	10740.36	11647.85	14231.12
ಸಾಮಾಜಿಕ ಸೇವೆಗಳು	ರಾಜಸ್ವ	6326.23	6965.04	7722.75	8898.79	10936.71	13445.18	17138.39
	ಬಂಡವಾಳ	295.30	427.21	486.04	1105.30	1292.62	2241.43	2942.67
	ಸಾಲ	230.03	256.48	238.80	142.72	325.84	315.00	899.20
	ಒಟ್ಟು	6851.56	7648.73	8447.59	10146.81	12555.17	16001.61	20980.27
ಆರ್ಥಿಕ ಸೇವೆಗಳು	ರಾಜಸ್ವ	4802.41	4651.69	6510.52	7947.33	10440.24	11302.77	11816.31
	ಬಂಡವಾಳ	2564.84	2473.76	4051.44	4498.70	6929.01	6203.26	7229.75
	ಸಾಲ	249.19	754.73	372.60	156.88	31.39	128.90	87.90
	ಒಟ್ಟು	7616.44	7880.18	10934.56	10602.91	17400.64	17634.93	19133.96

ಬಿ. ವಿತ್ತೀಯ ಉದ್ದೇಶಗಳು

ಮಧ್ಯಮಾವಧಿ ವಿತ್ತೀಯ ಯೋಜನೆ ಬಹುವಾರ್ಷಿಕ ಯೋಜನೆಯ ಆಧಾರದ ಮೇಲೆ ರಾಜ್ಯಕ್ಕೆ ತನ್ನ ವಿತ್ತೀಯ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಲು ನೆಲೆಗಟ್ಟನ್ನು ಒದಗಿಸಿದೆ. ಹಿಂದಿನ ಪ್ಯಾರಾಗಳಲ್ಲಿ ತಿಳಿಸಿರುವಂತೆ ಈ ಕಾರ್ಯತಂತ್ರ ಸಮೃದ್ಧ ಲಾಭಾಂಶಗಳನ್ನು ತಂದಿದೆ. 2001 ರಿಂದೀಚೆಗೆ ಇಲ್ಲಿಯವರೆಗೆ ರಾಜ್ಯವು ಮಂಡಿಸಿದ ಮಧ್ಯಮಾವಧಿ ವಿತ್ತೀಯ ಯೋಜನೆಗಳನ್ನು ಗಮನಿಸಿದರೆ, ಅವೆಲ್ಲವುಗಳಲ್ಲಿ ಸಮಾನ ವಿತ್ತೀಯ ಗುರಿಗಳಿರುವುದು ಕಂಡುಬರುತ್ತದೆ. ಈ ವಿತ್ತೀಯ ಗುರಿಗಳು ನಿರ್ಧಾರ ಕೈಗೊಳ್ಳುವುದಕ್ಕೆ ಆಧಾರವಾಗಿರುವುದರಿಂದ ಅವುಗಳಿಗೆ ಪ್ರತಿಯೊಂದು ಮಧ್ಯಮಾವಧಿ ಯೋಜನೆಯಲ್ಲಿಯೂ ಒತ್ತು ನೀಡಬೇಕಾಗುತ್ತದೆ. ಈ ಮಾರ್ಗದರ್ಶಿ ತತ್ತ್ವಗಳು ಕೆಳಕಂಡಂತಿವೆ: -

- ಎ. ತೆರಿಗೆ ದರಗಳನ್ನು ಕಡಿಮೆ ಮಾಡುವುದರ ಜೊತೆಗೆ ತೆರಿಗೆಗೊಳಪಡುವವರ ವ್ಯಾಪ್ತಿಯನ್ನು ವಿಸ್ತಾರಗೊಳಿಸುವುದು.
- ಬಿ. ಮಾಹಿತಿ ತಂತ್ರಜ್ಞಾನ ಮತ್ತು ಗಣಕೀಕರಣದ ಬಳಕೆಯಿಂದ ಜಾರಿಯನ್ನು ಯಶಸ್ವಿಗೊಳಿಸುವುದು.
- ಸಿ. ಅನುಪಾಲನಾ ವೆಚ್ಚವನ್ನು ತಗ್ಗಿಸುವುದು ಮತ್ತು ತೆರಿಗೆದಾರ ಸ್ನೇಹಿ ವಿಧಾನಗಳನ್ನು ಉತ್ತೇಜಿಸುವುದು.
- ಡಿ. ರಾಜಸ್ವ ಬಾಕಿಗಳ ವಸೂಲಾತಿಗೆ ಕೇಂದ್ರೀಕೃತ ಕ್ರಮಗಳನ್ನು ಕೈಗೊಳ್ಳುವುದು.
- ಇ. ಸಾಮಾಜಿಕ ಸೇವೆಗಳಿಗೆ ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ಹಂಚಿಕೆಯಲ್ಲಿ ಆದ್ಯತೆ ನೀಡುವುದು.
- ಎಫ್. ಅನುಷ್ಠಾನದಲ್ಲಿ ವಿಕೇಂದ್ರೀಕೃತ ಮತ್ತು ಸ್ಥಳೀಯ ಪರಿಹಾರಗಳಿಗೆ ಒತ್ತು ನೀಡುವುದು.

- ಜಿ. ವೆಚ್ಚದ ಉತ್ಪಾದನೆಯನ್ನು ಸುಧಾರಿಸಲು ವೆಚ್ಚ ಹಾಗೂ ಉತ್ಪನ್ನಗಳ ನಡುವೆ ಸಂಬಂಧ ಕಲ್ಪಿಸುವುದು.
- ಏಚ್. ಉಪಯುಕ್ತತೆ ಮುಗಿದ ಯೋಜನೆಗಳನ್ನು ಕೈಬಿಡಲು ಜೀರೋ ಬೇಸ್ಟ್ ಬಜೆಟ್ ಅನ್ನು ಅನುಸರಿಸುವುದು ಸಂಪನ್ಮೂಲಗಳನ್ನು ಹಂಚಿ ಹಾಕದೆ ಮುಖ್ಯ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದಕ್ಕಾಗಿ ಯೋಜನೆಗಳನ್ನು ಕ್ರೋಢೀಕರಿಸುವುದು.
- ಐ. ಆರೋಗ್ಯ, ಶಿಕ್ಷಣ ಮತ್ತು ನಿಯಂತ್ರಣಾತ್ಮಕ ಕಾರ್ಯಕ್ರಮಗಳಂಥ ಸೇವಾ ನೀಡಿಕೆ ವಲಯಗಳಿಗೆ ಸೂಕ್ತ ಸಿಬ್ಬಂದಿ ಮತ್ತು ಕಾರ್ಯಾಚರಣೆ ವೆಚ್ಚವೊದಗಿಸುವುದು.
- ಜೆ. ಸಾಲ ದೊರಕುತ್ತದೆ ಎನ್ನುವುದಕ್ಕಿಂತಲೂ ಸಾಲ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ ಉಪಬಂಧಗಳ ಪ್ರಕಾರ ವಿವೇಕದಿಂದ ಸಾಲ ತೆಗೆದುಕೊಳ್ಳುವುದು.
- ಕೆ. ಸಾಲ ವಿನಿಮಯ, ಮೊದಲೇ ಸಂದಾಯ ಮಾಡುವುದು ಮತ್ತು ಸಾಲ ತೀರಿಕೆ ನಿರ್ವಹಣೆಗೆ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಲ ತೀರಿಕೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡುವುದು.
- ಎಲ್. ಸರ್ಕಾರ ಖಾತರಿಗಳ ಮೇಲಿನ ಪರಿಮಿತಿ ಅಧಿನಿಯಮ, 1999ರಲ್ಲಿ ನಿಗದಿಪಡಿಸಿದ ಪರಿಮಿತಿಯೊಳಗೆ ಸರ್ಕಾರದ ಖಾತರಿ ಪ್ರಮಾಣವನ್ನು ಪಾಲಿಸುವುದು ಮತ್ತು ಲಭ್ಯತೆಯ ಆಧಾರದ ಮೇಲಲ್ಲದೆ ಆದರೆ ಅಪಾಯ ಸಂಭವನೀಯತೆಯನ್ನು ಕಟ್ಟುನಿಟ್ಟಾಗಿ ವಿಶ್ಲೇಷಣೆ ಮಾಡಿ ಖಾತರಿ ಕೊಡುವುದು.
- ಎಂ. ಅತ್ಯಂತ ಸಕಾಲಿಕ ಮೇಲ್ವಿಚಾರಣೆ, ಮರುಹೊಂದಾಣಿಕೆ, ಹೊಣೆಗಾರಿಕೆ ಮತ್ತು ಹಣಕಾಸು ವ್ಯವಸ್ಥೆಯ ಸಮಗ್ರತೆಗಳಿಗಾಗಿ ಸರ್ಕಾರದ ವ್ಯವಹಾರಗಳ ಪ್ರಸ್ತುತ ಪದ್ಧತಿಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಸುಧಾರಿಸುವುದು.
- ಎನ್. ವಾಸ್ತವಿಕ ಮೂಲಸೌಕರ್ಯಗಳಿಗೆ ಧನಸಹಾಯ ಮಾಡಲು ಸಾಧ್ಯವಾಗುವಂತೆ ಹೆಚ್ಚುವರಿ ಹಣ ದೊರಕುವಂತೆ ಮಾಡಲು ಸರ್ಕಾರದ ಆಸ್ತಿಗಳನ್ನು, ಅದರಲ್ಲೂ ವಿಶೇಷವಾಗಿ ಸರ್ಕಾರದ ಭೂಮಿಯನ್ನು ಮತ್ತು ಸಾರ್ವಜನಿಕ ಸ್ವತ್ತುಗಳನ್ನು ಬಳಸಿಕೊಳ್ಳುವುದು.
- ಓ. ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದಕ್ಕಾಗಿ, ಮತ್ತು ವ್ಯವಸ್ಥಾಪನೆಯಲ್ಲಿ ದಕ್ಷತೆಯನ್ನು ತರುವುದಕ್ಕಾಗಿ ಹೆಚ್ಚು ಹಣ ಹೂಡಿಕೆ ದೊರಕುವಂತಾಗಲು ಸಾರ್ವಜನಿಕ ಖಾಸಗಿ ಪಾಲುಗಾರಿಕೆ ಮಾರ್ಗವನ್ನು ಅಳವಡಿಸಿಕೊಳ್ಳುವುದು.

ಅಧ್ಯಾಯ 2

ವಿತ್ತೀಯ ಕಾರ್ಯನಿರ್ವಹಣೆಯ ಮೌಲ್ಯಮಾಪನ

ಎ) ವಿತ್ತೀಯ ಸೂಚಕಗಳ ಕಾರ್ಯನಿರ್ವಹಣೆ

2004-05ನೇ ಸಾಲಿನ ರಾಜಸ್ವ ಹೆಚ್ಚುವರಿ ಗುರಿಯನ್ನು ಸಾಧಿಸಿದ ತರುವಾಯ, ಕರ್ನಾಟಕ ಸರ್ಕಾರವು, ತನ್ನ ವಿತ್ತೀಯ ಪರಿಮಿತಿಗಳನ್ನು ಸ್ಥಿರವಾಗಿ ಉಳಿಸಿಕೊಳ್ಳಲು ಮತ್ತು ಅವುಗಳಲ್ಲಿ ಸುಧಾರಣೆ ತರಲು ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷಕ್ಕಾಗಿ ನಿಗದಿಪಡಿಸುವ ಗುರಿಗಳನ್ನು ವಾಸ್ತವಿಕ ಸಾಧನೆಯೊಂದಿಗೆ ಹೋಲಿಸಿ ನೋಡುವ ವಿವಿಧ ಸೂಚಕಗಳ ಪ್ರಕಾರ 2004-05ನೇ ಸಾಲಿನಿಂದ ರಾಜ್ಯದಲ್ಲಿ ಆಗಿರುವ ವಿತ್ತೀಯ ಕಾರ್ಯನಿರ್ವಹಣೆಯನ್ನು ಈ ಕೆಳಗಿನ ಕೋಷ್ಟಕ - 5ರಲ್ಲಿ ತೋರಿಸಲಾಗಿದೆ. 2007-08ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಅಂದಾಜುಗಳ ಪ್ರಕಾರ ಆಗಬಹುದಾದ ಸಾಧನೆಯನ್ನು ಬಜೆಟ್ ಅಂದಾಜುಗಳೊಂದಿಗೆ ಕೊಡಲಾಗಿದೆ.

ಕೋಷ್ಟಕ 5 ವಿತ್ತೀಯ ಚೌಕಟ್ಟು

(ಕೋಟಿ ರೂ.ಗಳಲ್ಲಿ)

ಬಾಬು	2004-05 ಬಜೆಟ್ ಅಂದಾಜು	2004- 05 ಲೆಕ್ಕ ಅಂದಾಜು	2005-06 ಬಜೆಟ್ ಅಂದಾಜು	2005- 06 ಲೆಕ್ಕ ಅಂದಾಜು	2005-06 ಬಜೆಟ್ ಅಂದಾಜು	2006- 07 ಲೆಕ್ಕ ಅಂದಾಜು	2007-08 ಬಜೆಟ್ ಅಂದಾಜು	2007-08 ಪರಿಷ್ಕೃತ ಅಂದಾಜು
ರಾಜಸ್ವ ಜಮೆಗಳು	25510	26570	29218	30352	35875	37587	40762	40840
ಅವುಗಳಲ್ಲಿ								
ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು	14958	16072	18680	18632	22534	23301	26691	27218
ತೆರಿಗೆಯೇತರ ರಾಜಸ್ವಗಳು	4486	4472	4090	3875	4088	4098	1857	1802
ಕೇಂದ್ರದಿಂದ ಬರುವ ಸಂಪನ್ಮೂಲಗಳು	3760	3878	3760	4213	4609	5374	6300	6300
ವರ್ಗಾವಣೆ ಅನುದಾನಗಳು	2306	2147	2688	3632	4644	4813	5914	5520
ರಾಜಸ್ವ ವೆಚ್ಚ ಅವುಗಳಲ್ಲಿ	25437	24896	28364	28041	34341	33435	39135	37859
ಬಡ್ಡಿ	3920	3794	4029	3765	4366	4236	4818	4718
ಸಂಬಳಗಳು	5751	5392	6169	5750	6724	6545	8547	8744
ನಿವೃತ್ತಿ ವೇತನ	2214	2157	2427	2237	2666	2496	3416	3296
ಸಬ್ಸಿಡಿಗಳು (ಆಹಾರ, ಸಾರಿಗೆ, ವಸತಿ ಮತ್ತು	905	1145	1573	2099	1741	1991	2517	3027

ಕೈಗಾರಿಕೆ)								
ವಿದ್ಯುತ್ ಸಬ್ಸಿಡಿ	1400	1724	1750	1821	1800	2370	2150	1950
ಯುಎಲ್‌ಬಿ ಗಳಿಗೆ ವರ್ಗಾವಣೆ	799	798	1160	1159	1530	1639	1904	1904
ಭಾರೀ ಓ ಮತ್ತು ಎಂ : (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	401	333	513	262	1018	1011	810	1099
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	2444	2498	2778	2716	3438	3477	6161	6794
ಆಡಳಿತಾತ್ಮಕ ವೆಚ್ಚ	442	478	559	557	687	559	799	769
ಇತರೆ ರಾಜಸ್ವ ವೆಚ್ಚ	7163	6577	7406	7677	10372	9112	8014	5558
ಬಂಡವಾಳ ಜಮೆ (ಋಣೇತರ)	30	47	30	124	45	60	749	263
ರಾಜಸ್ವ ಕೊರತೆ	-73	-1673	-854	-2311	-1535	-4152	-1627	-2981
ಬಂಡವಾಳ ನಿರ್ಮಾಣದ ಮೇಲಿನ ವೆಚ್ಚ	2502	3444	3774	3591	5088	6349	7523	8201
ವಿತ್ತೀಯ ಕೊರತೆ	4247	3600	4714	3687	5211	4688	6305	6085

ಬಾಬು	2004-05 ಬಜೆಟ್ ಅಂದಾಜು	2004-05 ಎ/ಸಿ	2005-06 ಬಜೆಟ್ ಅಂದಾಜು	2005-06 ಎ/ಸಿ	2005-06 ಬಜೆಟ್ ಅಂದಾಜು	2006-07 ಎ/ಸಿ	2007-08 ಬಜೆಟ್ ಅಂದಾಜು	2007-08 ಪರಿಷ್ಕೃತ ಅಂದಾಜು
ಒಟ್ಟು ಋಣ ಸಂಗ್ರಹ	48384	46117	52727	49794	56148	54676	61492	60588
ಬಡ್ಡಿ	3920	3794	4029	3765	4366	4236	4818	4718
ಋಣ ಸೇವೆಗಳು	5907	7823	4925	4576	5320	5986	6117	6018
ವೇತನ + ನಿವೃತ್ತಿ ವೇತನ + ಬಡ್ಡಿ	11885	11343	12625	11751	13756	13278	16780	16758
ಒಟ್ಟು ಆಯವ್ಯಯೇತರ ಸಾಲಗಳು	1035	838	899	1078	845	242	720	720
ನಿವ್ವಳ ಆಯವ್ಯಯೇತರ	-174	-347	-135	-816	-146	-1246	-58	-74

ಸಾಲಗಳು								
ಕ್ರೋಡೀಕೃತ ಬಡ್ಡಿ	4558	4485	4820	4508	5077	5299	5198	5053
ಕ್ರೋಡೀಕೃತ ರಾಜಸ್ವ ಕೊರತೆ	565	-982	-63	-1568	-824	-3089	-1247	-2647
ಕ್ರೋಡೀಕೃತ ಬಂಡವಾಳ ರಚನೆ	3537	4282	4673	4668	5933	6591	8243	8921
ಕ್ರೋಡೀಕೃತ ವಿತ್ತೀಯ ಕೊರತೆ	4073	3253	4579	2871	5064	3442	6247	6011
ಕ್ರೋಡೀಕೃತ ಋಣ ಸಂಗ್ರಹ	55009	53412	59216	56274	61337	59717	66223	65302
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	0.38%	-0.66%	-0.04%	-0.92%	-0.44%	-1.64%	-0.57%	-1.23%
ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ	147956	148521	166228	170741	186757	188274	220006	215282
ಹಣದುಬ್ಬರ	5.00%	5.00%	5.00%	5.00%	4.00%	4.00%	5.00%	5.00%
ಜಿಎಸ್‌ಡಿಪಿ ವಾರ್ಷಿಕ ನೈಜ ಬೆಳವಣಿಗೆ	7.00%	7.00%	7.00%	7.00%	7.00%	7.00%	8.00%	8.00%
ರಾಜಸ್ವ ಜಮೆಗಳು	17.24%	17.89%	17.58%	17.78%	19.21%	19.96%	18.53%	18.97%
ಅದರಲ್ಲಿ ಸರ್ಕಾರದ ಸ್ವಂತ ತೆರಿಗೆ ರಾಜಸ್ವಗಳು	10.11%	10.82%	11.24%	10.91%	12.07%	12.38%	12.13%	12.64%
ತೆರಿಗೆಯೇತರ ರಾಜಸ್ವಗಳು	3.03%	3.01%	2.46%	2.27%	2.19%	2.18%	0.84%	0.84%
ಕೇಂದ್ರ ಸರ್ಕಾರದಿಂದ ಸಂಪನ್ಮೂಲಗಳು - ಹಂಚಿಕೆ	2.54%	2.61%	2.26%	2.47%	2.47%	2.85%	2.86%	2.93%
- ಅನುದಾನಗಳು	1.56%	1.45%	1.62%	2.13%	2.49%	2.56%	2.69%	2.56%
ರಾಜಸ್ವ ವೆಚ್ಚ	17.19%	16.76%	17.06%	16.42%	18.39%	17.76%	17.79%	17.59%
ಅದರಲ್ಲಿ ಬಡ್ಡಿ	2.65%	2.55%	2.42%	2.20%	2.34%	2.25%	2.19%	2.19%
ವೇತನಗಳು	3.89%	3.63%	3.71%	3.37%	3.60%	3.48%	3.88%	4.06%
ನಿವೃತ್ತಿ ವೇತನಗಳು	1.50%	1.45%	1.46%	1.31%	1.43%	1.33%	1.55%	1.53%
ಸಹಾಯಧನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	0.61%	0.77%	0.95%	1.23%	0.93%	1.06%	1.14%	1.41%
ವಿದ್ಯುತ್ ಸಹಾಯಧನ	0.95%	1.16%	1.05%	1.07%	0.96%	1.26%	0.98%	0.91%
ನಗರ ಸ್ಥಳೀಯ ಸಂಸ್ಥೆ (ಯುಎಲ್‌ಬಿ)ಗ	0.54%	0.54%	0.70%	0.68%	0.82%	0.87%	0.87%	0.88%

ಳಿಗೆ ಹಂಚಿಕೆ								
ಪ್ರಮುಖ ಓ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	0.27%	0.22%	0.31%	0.15%	0.54%	0.54%	0.37%	0.51%
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	1.65%	1.68%	1.67%	1.59%	1.84%	1.85%	2.80%	3.16%
ಆಡಳಿತಾತ್ಮಕ ವೆಚ್ಚ	0.30%	0.32%	0.34%	0.33%	0.37%	0.30%	0.36%	0.36%
ಇತರ ರಾಜಸ್ವ ವೆಚ್ಚ	4.84%	4.43%	4.46%	4.50%	5.55%	4.84%	3.64%	2.58%
ರಾಜಸ್ವ ಕೊರತೆ	-0.05%	-1.13%	-0.51%	-1.35%	-0.82%	-2.21%	-0.74%	-1.38%
ಬಂಡವಾಳ ಜಮೆ (ಋಣೇತರ)	0.02%	0.03%	0.02%	0.07%	0.02%	0.03%	0.34%	0.12%
ಬಂಡವಾಳ ಸಂಗ್ರಹಣೆಯ ಮೇಲಿನ ವೆಚ್ಚ	1.69%	2.32%	2.27%	2.10%	2.72%	3.37%	3.42%	3.81%
ವಿತ್ತೀಯ ಕೊರತೆ	2.87%	2.42%	2.84%	2.16%	2.79%	2.49%	2.87%	2.83%
ಆಯವ್ಯಯೇತರ ಸಾಲಗಳು / ಜಿಎಸ್‌ಡಿಪಿ	0.70%	0.56%	0.54%	0.63%	0.45%	0.13%	0.33%	0.33%
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	0.38%	-0.66%	-0.04%	-0.92%	-0.44%	-1.64%	-0.57%	-1.23%
ಕ್ರೋಡೀಕೃತ ಬಂಡವಾಳ ರಚನೆ / ಜಿಎಸ್‌ಡಿಪಿ	2.39%	2.88%	2.81%	2.73%	3.18%	3.50%	3.75%	4.14%
ಕ್ರೋಡೀಕೃತ ವಿತ್ತೀಯ ಕೊರತೆ / ಜಿಎಸ್‌ಡಿಪಿ	2.75%	2.19%	2.75%	1.68%	2.71%	1.83%	2.84%	2.79%
ಕ್ರೋಡೀಕೃತ ಋಣ ಸಂಗ್ರಹ / ಜಿಎಸ್‌ಡಿಪಿ	37.18%	35.96%	35.62%	32.96%	32.84%	31.72%	30.10%	30.33%

ರಾಜಸ್ವ ಶಿಲ್ಕಿನ ಸ್ಥಿತಿಯು 2004-05ರಿಂದಾಚೆಗೆ ಗಣನೀಯವಾಗಿ ಸುಧಾರಿಸಿದ್ದು, 2006-07ನೇ ಆರ್ಥಿಕ ವರ್ಷದಲ್ಲಿ 4152 ಕೋಟಿ ರೂ.ಗಳ ಗರಿಷ್ಠ ಹೆಚ್ಚುವರಿಯನ್ನು ತಲುಪಿದೆ. ಇದು ಕೋಷ್ಟಕ 5ರಲ್ಲಿರುವ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತದೆ. ಆ ತರುವಾಯ ರಾಜಸ್ವ ಹೆಚ್ಚುವರಿಯಲ್ಲಿ ಇಳಿಮುಖವಾಗಿದ್ದರೂ 2007-08ರಲ್ಲಿ ಅದು 2981 ಕೋಟಿ ರೂ.ಗಳಿಗಿಂತ ಇನ್ನೂ ಹೆಚ್ಚಿಗೆ ಇದೆ. ರಾಜ್ಯದ 5ನೇ ವೇತನ ಆಯೋಗದ ವರದಿಯನ್ನು ಭಾಗಶಃ ಅನುಷ್ಠಾನಗೊಳಿಸಿದ್ದರಿಂದ, ಸಂಬಳ ಮತ್ತು ನಿವೃತ್ತಿವೇತನ ಲೆಕ್ಕಶೀರ್ಷಿಕೆಯಲ್ಲಿ ಹೆಚ್ಚು ವೆಚ್ಚವಾಗಿರುವುದೇ ರಾಜಸ್ವ ಹೆಚ್ಚುವರಿಯಲ್ಲಿ ಇಳಿಕೆ ಆಗಿರುವುದಕ್ಕೆ ಕಾರಣವಾಗಿದೆ. 2006-07ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಈ ವೇತನ ಪರಿಷ್ಕರಣೆಯ ಬಾಕಿಯನ್ನು ಸಂದಾಯ ಮಾಡಬೇಕಾಗಿರುವುದರಿಂದ 2008-09ರ ಆರ್ಥಿಕ ವರ್ಷದಲ್ಲಿಯೂ ಸಹ ರಾಜಸ್ವ ಹೆಚ್ಚುವರಿಯು ಇಳಿಮುಖವಾಗುವ ಸಾಧ್ಯತೆಯಿದೆ. ವೇತನಗಳ ಪರಿಷ್ಕರಣೆಯ ಕಾರಣದಿಂದಾಗಿ ಮತ್ತು 2006-07ರ ಪರಿಷ್ಕರಣೆಯ ಬಾಕಿಯನ್ನು ಸಂದಾಯ ಮಾಡಬೇಕಾದುದರಿಂದ 2008-09ನೆಯ ಸಾಲಿನಲ್ಲಿ ವೇತನಗಳು ಮತ್ತು ನಿವೃತ್ತಿವೇತನಗಳ ಬಾಬಿನಲ್ಲಿ ಸಾಮಾನ್ಯವಾಗಿ ಸಂದಾಯ ಮಾಡಬೇಕಾದ ವೆಚ್ಚಕ್ಕಿಂತಲೂ ಸುಮಾರು ರೂ.1400 ಕೋಟಿ ಹೆಚ್ಚಾಗಿ ವೆಚ್ಚ

ಮಾಡಬೇಕಾದ ಅವಶ್ಯಕತೆ ಇರುತ್ತದೆ. ರೈತರ ಸಾಲ ಮನ್ನಾ ಯೋಜನೆಯಡಿಯಲ್ಲಿ 1250 ಕೋಟಿ ರೂ.ಗಳ ಗಣನೀಯ ಪ್ರಮಾಣದ ಒಂದು ಬಾರಿ ವೆಚ್ಚದಿಂದಾಗಿ ಮತ್ತು ಪ್ರತಿ ತಿಂಗಳು ನೀಡುತ್ತಿರುವ ಸಾಮಾಜಿಕ ಭದ್ರತಾ ನಿವೃತ್ತಿವೇತನ ದರವನ್ನು 200/- ರೂ.ಗಳಿಂದ 400/-ರೂ.ಗಳಿಗೆ ಹೆಚ್ಚಿಸಿದ್ದರಿಂದಾಗಿ, ರಾಜಸ್ವ ವೆಚ್ಚದಲ್ಲಿ ಹೆಚ್ಚಳವಾದ ಕಾರಣ 2007-08ರಲ್ಲಿ ಸ್ವಲ್ಪಮಟ್ಟಿಗೆ ರಾಜಸ್ವ ಹೆಚ್ಚುವರಿಯು 400 ಕೋಟಿ ರೂಪಾಯಿಯಷ್ಟು ಕಡಿಮೆ ಆಗಿದೆ. 2008-09ರ ನಂತರದಿಂದ ನಿರ್ವಹಣಾ ವೆಚ್ಚಗಳಿಗೆ ಆರ್ಥಿಕ ನೆರವನ್ನು ನೀಡುವಾಗ ರಾಜಸ್ವ ವೆಚ್ಚದಲ್ಲಿ ಏಕಾಏಕಿ ಯಾವುದೇ ಹೆಚ್ಚಳವು ಆಗುವುದಿಲ್ಲವೆಂದು ಹೇಳಲಾಗಿದೆ. ಹೀಗಾಗಿ, ರಾಜಸ್ವ ಹೆಚ್ಚುವರಿಯಲ್ಲಿ ಸ್ಥಿರವಾದ ಹೆಚ್ಚಳ ಆಗುವುದಕ್ಕೆ ಸಾಧ್ಯವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಹೀಗೆ ಉಂಟಾಗುವ ರಾಜಸ್ವ ಹೆಚ್ಚುವರಿಯು, ಬಂಡವಾಳ ನಿರ್ಮಾಣದ ಮೇಲಿನ ಅಧಿಕ ವೆಚ್ಚಗಳಿಗೆ ಹಣ ಒದಗಿಸುವುದಕ್ಕೆ ಲಭ್ಯವಾಗುತ್ತದೆ.

(ಬಿ) ಸಾಧಿಸಿದ ಗುರಿಗಳು

(i) ಈ ಮೊದಲ ಮಧ್ಯಮಾವಧಿ ವಿತ್ತೀಯ ಯೋಜನೆಗಳಲ್ಲಿ ರಾಜ್ಯವು ಬಜೆಟ್‌ನಲ್ಲಿ ಹೇಳಿರದ ಸಾಲಗಳನ್ನು ತೀರಿಸಲು ಸ್ವತಃ ತಾನೇ ಗುರಿಗಳನ್ನು ನಿಗದಿ ಮಾಡಿಕೊಂಡಿತ್ತು. 2007-11ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಬಜೆಟ್ಟಿನಲ್ಲಿ ಹೇಳಿರದ ಹೊಸ ಸಾಲಗಳನ್ನು ಬಜೆಟ್ ವ್ಯಾಪ್ತಿಗೆ ಒಳಪಡಿಸುವ ಮೂಲಕ 2008-09ರಿಂದ ಅವುಗಳನ್ನು ತೀರಿಸಲು ಉದ್ದೇಶಿಸಲಾಗಿದೆ. ಈ ಗುರಿಯನ್ನು ಸಾಧಿಸಲಾಗುತ್ತದೆ ಮತ್ತು ಈ ಮುಂಚೆ ಬಜೆಟ್‌ನಲ್ಲಿ ಹೇಳದೆ ಪಡೆಯಲಾದ ಎಲ್ಲಾ ವಿಶೇಷ ಉದ್ದೇಶದ ಸಾಧಕಗಳ ಸಾಲಗಳನ್ನು 2008-09ರಲ್ಲಿ ಬಜೆಟ್‌ನ ವ್ಯಾಪ್ತಿಗೆ ತರಲಾಗುತ್ತದೆಯೆನ್ನುವುದನ್ನು ಇಲ್ಲಿ ಗಮನಿಸಬೇಕು. 835 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಹೇಳಿರದ ಸಾಲಗಳೆಂದು ಬಜೆಟ್‌ಅಂದಾಜಿನಲ್ಲಿ ಹೇಳಿದ್ದರೂ, ವರ್ಷದ ಅವಧಿಯಲ್ಲಿ 733 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದು, 2007-08ರ ಬಜೆಟ್‌ನಲ್ಲಿ ಇದು ಪ್ರತಿಬಿಂಬಿತವಾಗಿದೆ. ಬಜೆಟ್‌ನಲ್ಲಿ ಹೇಳಿರದ ಸಾಲಗಳಿಗಾಗಿ ಕೇವಲ 102 ಕೋಟಿ ರೂ.ಗಳನ್ನು ಮಾತ್ರ ನಿಗದಿ ಮಾಡಲಾಗಿದೆ. ಬಜೆಟ್‌ನಲ್ಲಿ ಹೇಳದೆಯೆ ಹೊಸ ಸಾಲಗಳನ್ನು ಪಡೆಯುವುದನ್ನು ಸಂಪೂರ್ಣವಾಗಿ, ತೆಗೆದುಹಾಕಿರುವುದರಿಂದ ಯೋಜನಾ ನಿರ್ವಹಣೆ ಮತ್ತು ಅನುಷ್ಠಾನದ ಮೇಲೆ ಹೆಚ್ಚು ಒತ್ತು ನೀಡಲು ವಿಶೇಷ ಉದ್ದೇಶಿತ ವಿವಿಧ ಸಾಧಕಗಳಿಗೆ ಸಾಧ್ಯವಾಗುವುದೆಂದು ಭಾವಿಸಲಾಗಿದೆ. ಇದು, ಸಾಲವನ್ನು ತೀರಿಸುವುದಕ್ಕೆ ತಗಲುವ ವೆಚ್ಚಗಳನ್ನು ಕಡಿಮೆ ಮಾಡುವುದೇ ಅಲ್ಲದೆ ಪಾರದರ್ಶಕ ಮತ್ತು ಪರಿಣಾಮಕಾರಿ ಸಾಲ ತೀರಿಕೆ ನಿರ್ವಹಣೆಗೂ ಸಹ ಸಹಕಾರಿಯಾಗುತ್ತದೆ.

(ii) ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳಲ್ಲಿ ಪ್ರಮುಖವಾಗಿ ಚಾಲ್ತಿಯಲ್ಲಿರುವ ಹಣ ಬಿಡುಗಡೆ ಪತ್ರ (ಎಲ್‌ಬಿಸಿ) ಪದ್ಧತಿಯು ಟ್ರಿಜರಿ ವ್ಯವಸ್ಥೆಯನ್ನು ಉಪೇಕ್ಷಿಸಿ ಸಂಚಿತ ನಿಧಿಯಿಂದ

ಹಣವನ್ನು ತೆಗೆದುಕೊಡುವ ಒಂದು ಸಮಾನಾಂತರ ಪದ್ಧತಿಯಾಗಿತ್ತು. ಇದು ವೆಚ್ಚದ ಮೇಲೆ ನಿಗಾ ಇಡುವುದಕ್ಕೆ ಮತ್ತು ಲೆಕ್ಕಪತ್ರಗಳ ಸಕಾಲಿಕ ಕ್ರೋಡೀಕರಣಗಳಿಗೆ ತೊಂದರೆ ಉಂಟುಮಾಡುವುದಲ್ಲದೆ ಅಧಿಕ ವೆಚ್ಚಗಳಿಗೂ ಕಾರಣವಾಗಿತ್ತು. ಟ್ರಿಜರಿ ಗಣಕೀಕರಣ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಸಾಧಿಸಿದ ನಂತರ, ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳಿಗೆ ಸಂಬಂಧಿಸಿದ ಹಣ ಬಿಡುಗಡೆ ಪತ್ರ (ಎಲ್.ಒ.ಸಿ) ವ್ಯವಸ್ಥೆಯ ಎಲ್ಲ ವ್ಯವಹಾರಗಳನ್ನು ಟ್ರಿಜರಿ ನೆಟ್‌ವರ್ಕ್ ವ್ಯಾಪ್ತಿಗೆ ತರಲು ರಾಜ್ಯಕ್ಕೆ ಈಗ ಸಾಧ್ಯವಾಗಿದೆ. ಈಗ ಬಜೆಟ್ ಲೆಕ್ಕಶೀರ್ಷಿಕೆಯ ಅಡಿಯಲ್ಲಿ ಹಣ ತೆಗೆದು ಒದಗಿಸುತ್ತಿರುವುದರ ಬದಲು ಆಯಾ ಕಾಮಗಾರಿಗಳಿಗೆ ಹಣ ತೆಗೆದುಕೊಡುವುದಕ್ಕೆ ವ್ಯವಸ್ಥೆ ಮಾಡಿ ಈ ವ್ಯವಸ್ಥೆಯನ್ನು ಸುಧಾರಿಸಲು ಇನ್ನೂ ಹೆಚ್ಚಿನ ಅವಕಾಶವಿರುತ್ತದೆ. ಇದು, ಮುಂಬರುವ ವರ್ಷಗಳಲ್ಲಿ ಅನುಷ್ಠಾನಗೊಳಿಸಲಿರುವ ಮಧ್ಯಮಾವಧಿ ಕಾರ್ಯತಂತ್ರದ ಭಾಗವಾಗಿರುತ್ತದೆ.

(ಉ) ಜಿಲ್ಲಾ ಪಂಚಾಯಿತಿ ವ್ಯವಹಾರಗಳನ್ನು ಜಿಲ್ಲಾ ಪಂಚಾಯಿತಿ ನಿಧಿ ಲೆಕ್ಕಪತ್ರಗಳ ಪ್ರಕಾರ ನಿರ್ವಹಿಸಲಾಗುತ್ತದೆ. ಆ ನಿಧಿಗೆ ಲಿಂಕ್ ಡಾಕ್ಯುಮೆಂಟ್ ಪ್ರಕಾರ ಸಂಚಿತ ನಿಧಿಯಿಂದ ನಿಧಿಗಳನ್ನು ವರ್ಗಾಯಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ನಿಧಿಗಳಿಂದ ಎಲ್ಲ ಹಣ ತೆಗೆಯುವುದನ್ನು ಲಿಂಕ್ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ಯೋಜನೆಗಳ ಅಡಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರೂ, ಸಂಚಿತ ನಿಧಿಯಿಂದ ಯಾವ ಯೋಜನೆಗಳಿಗಾಗಿ ನಿಧಿಗಳನ್ನು ವರ್ಗಾಯಿಸಲಾಗಿತ್ತೋ ಆ ಯೋಜನೆಗಳಿಗಾಗಿ ಮಾತ್ರವೇ ಹಣ ತೆಗೆಯುವುದನ್ನು ಖಚಿತಪಡಿಸಿಕೊಳ್ಳುವ ನಿಯಂತ್ರಣ ವ್ಯವಸ್ಥೆ ಇದುವರೆಗೂ ಇರಲಿಲ್ಲ. ಈ ವ್ಯವಸ್ಥೆ ಇರದಿದ್ದರಿಂದ ಏನಾಗುತ್ತಿತ್ತೆಂದರೆ ಯೋಜನೆಗಳ ನಡುವೆ ನಿಧಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆ ತೋರಿಸಲಾಗುತ್ತಿತ್ತು ಮತ್ತು ಕೆಲವು ಪ್ರಕರಣಗಳಲ್ಲಿ ವೇತನ ನೀಡಿಕೆಯಲ್ಲಿಯೂ ವಿಳಂಬವಾಗುತ್ತಿತ್ತು. ಆದ್ದರಿಂದ, ರಾಜ್ಯ ವಲಯ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅನುಸರಿಸುತ್ತಿರುವ ಹಾಗೆ, ಜಿಲ್ಲಾ ಪಂಚಾಯತ್ ನಿಧಿ ಲೆಕ್ಕಪತ್ರಗಳ ಅಡಿಯಲ್ಲಿ ಯೋಜನಾವಾರು ಬಜೆಟ್ ನಿಯಂತ್ರಣವನ್ನು ತರಲು ಉದ್ದೇಶಿಸಲಾಗಿತ್ತು. ಅದರಂತೆ, ಜಿಲ್ಲಾ ಪಂಚಾಯಿತಿ ಬಜೆಟ್ ನಿಯಂತ್ರಣವನ್ನು ರಾಜ್ಯದಾದ್ಯಂತ ಈಗ ಅನುಷ್ಠಾನಕ್ಕೆ ತರಲಾಗಿದೆ. ತಾಲ್ಲೂಕು ಪಂಚಾಯಿತಿ ಯೋಜನೆಗಳಿಗೂ ಕೂಡ ಯೋಜನಾವಾರು ನಿಯಂತ್ರಣವನ್ನು ತರಲಾಗುವುದು. ಮಧ್ಯಮಾವಧಿ ವಿತ್ತೀಯ ಯೋಜನೆ ಅವಧಿಯಲ್ಲಿ ಹಂತಹಂತವಾಗಿ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಸಿ) ಒತ್ತು ನೀಡಬೇಕಾದ ಪ್ರಮುಖ ಕ್ಷೇತ್ರಗಳು

೧) ವೆಚ್ಚದಲ್ಲಿ ದಕ್ಷತೆ ತರುವುದು ಮತ್ತು ಕಾರ್ಯಕ್ರಮವು ಪರಿಣಾಮಕಾರಿಯಾಗಿರುವುದು ಇವು ವಿಶೇಷ ಗಮನ ನೀಡಬೇಕಾಗಿರುವ ಕ್ಷೇತ್ರ. ಲೋಕೋಪಯೋಗಿ, ನೀರಾವರಿ, ಇಂಧನ, ಆರೋಗ್ಯ ಮತ್ತು

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣ ಹಂಚಿಕೆ ಮಾಡುತ್ತಿದ್ದರೂ, ವೆಚ್ಚಕ್ಕೆ ತಕ್ಕಂತೆ ಉತ್ಪಾದಕತೆ ಇನ್ನೂ ಗಣನೀಯವಾಗಿ ಸುಧಾರಿಸಬೇಕಾಗಿದೆ. ಹಣ ಹಂಚಿಕೆಯಲ್ಲಿ ಮಾಡುವ ಹೆಚ್ಚಳಕ್ಕಿಂತಲೂ ಹೆಚ್ಚಾಗಿ ಇದು ತೀವ್ರವಾದ ಮತ್ತು ದೃಢವಾದ ಆರ್ಥಿಕ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವುದೆಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಾದ್ಯಂತ ವೆಚ್ಚವನ್ನು ನಿಗದಿ ಮಾಡಿರುವುದು ಕೊನೆಯ ಮೂರು ತಿಂಗಳಲ್ಲಿ ಮತ್ತು ಆ ಕೊನೆಯ ತಿಂಗಳಲ್ಲಿ ಯೋಜನಾ ವೆಚ್ಚವು ಹೆಚ್ಚಾಗಿರುವುದನ್ನು ತೋರಿಸುತ್ತದೆ. ಯೋಜನಾ ವೆಚ್ಚದ ಶೇಕಡಾ 30ಕ್ಕಿಂತ ಹೆಚ್ಚಿನ ಭಾಗವನ್ನು ಮಾರ್ಚ್ ತಿಂಗಳಲ್ಲಿ ಭರಿಸಲಾಗಿದೆ ಎಂಬುದು ಈ ಮುಂದಿನ ಕೋಷ್ಟಕದಿಂದ ತಿಳಿದುಬರುತ್ತದೆ.

ಕೋಷ್ಟಕ-6

ವರ್ಷ	2004-05	2005-06	2006-07
ಯೋಜನಾ ವೆಚ್ಚ	9227.61	11290.10	14602.76
ಮಾರ್ಚ್‌ನಲ್ಲಿ ಯೋಜನಾ ವೆಚ್ಚ	2432.61	3750.63	5405.20
ವೆಚ್ಚದ ಪೈಕಿ ಹಿಂದಿನ ಹೊಣೆಗಾರಿಕೆಗೆ ಮಾರ್ಚ್ ವೆಚ್ಚದ ಶೇಕಡಾ ಪ್ರಮಾಣ	26.36%	33.22%	37.01%

ಒಂದು ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಉಂಟಾಗುವ ಹಿಂದಿನ ವೆಚ್ಚದ ಹೊಣೆಗಾರಿಕೆಯು ವೆಚ್ಚದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಅಲ್ಲದೇ ಮುಂದಿನ ಹಣಕಾಸು ವರ್ಷದಲ್ಲಿಯೂ ಆ ವೆಚ್ಚ ಮುಂದುವರಿಯಲು ಹಾದಿ ಮಾಡಿಕೊಡುತ್ತದೆ. ಇದರಿಂದ ವಿತ್ತೀಯ ಗುರಿ ಸಾಧನೆಯಿಂದ ಅತ್ಯಂತ ಕಠಿಣವಾಗುವುದಷ್ಟೇ ಅಲ್ಲ, ವೆಚ್ಚದಾಯಕವಲ್ಲದ ಆದರೆ ವೆಚ್ಚದ ಧಾರಣ ಸಾಮರ್ಥ್ಯ ಅಧಿಕವಿರುವ ವಲಯಗಳ ಮೇಲೆ ಹೊರೆ ಬೀಳುತ್ತದೆ. ಆಯವ್ಯಯದ ಪರೀಕ್ಷಾ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸಿ, ಆಯವ್ಯಯದಲ್ಲಿ ಹೊಸ ಕಾರ್ಯಕ್ರಮಗಳನ್ನು ಆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಕೂಲಂಕುಷ ಪರೀಕ್ಷೆ ಹಾಗೂ ವಿಮರ್ಶೆಯ ತರುವಾಯವೇ ಸೇರಿಸಬೇಕೆಂಬುದನ್ನು ಕಡ್ಡಾಯಗೊಳಿಸಬೇಕು. ಈ ಕುರಿತು 2006-10ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಸೂಚಿಸಲಾಗಿದ್ದರೂ, ಈ ಬಗ್ಗೆ ನಿರ್ಣಯಾತ್ಮಕ ಕ್ರಮ ಕೈಗೊಳ್ಳಬೇಕಾಗಿದೆ.

- (ಉ) ತುರ್ತಾಗಿ ಗಮನ ವಹಿಸಬೇಕಾದ ಇನ್ನೊಂದು ವಿಷಯವೆಂದರೆ ಎಲ್ಲ ಇಲಾಖೆಗಳಲ್ಲಿ ಕಾರ್ಯಕ್ರಮ ನಿರ್ವಹಣಾಧಾರಿತ ಆಯವ್ಯಯ ಘೋಷಣೆ. ಪ್ರಸ್ತುತ, ಇಲಾಖೆಗಳಲ್ಲಿ ಬಹುಸಂಖ್ಯೆಯ ಯೋಜನೆಗಳ ಅನುಷ್ಠಾನಕ್ಕೆ 2500ಕ್ಕಿಂತ ಹೆಚ್ಚಿನ ಸಂಖ್ಯೆಯ ಯೋಜನಾ ಶೀರ್ಷಿಕೆಗಳನ್ನು ಬಳಸಲಾಗುತ್ತಿದೆ. ಬಹುತೇಕ ಯೋಜನೆಗಳ ಉದ್ದೇಶ ಒಂದೇ ಆಗಿದ್ದು, ಫಲಾನುಭವಿಗಳೂ ಅವರೇ ಆಗಿರುತ್ತಾರೆ. ಯೋಜನೆಗಳ ಸಂಖ್ಯೆ ಅಧಿಕವಾಗಿರುವುದರಿಂದ ಅದರ ಉಸ್ತುವಾರಿ ಹಾಗೂ ಅನುಷ್ಠಾನದಲ್ಲಿ ಗೊಂದಲ ಉಂಟಾಗಿ ಕೇಂದ್ರೀಕೃತ ನಿಲುವಿಗೆ ಭಂಗವೊದಗುತ್ತದೆ. ಆದ್ದರಿಂದ ಯೋಜನೆಗಳನ್ನು

ಕಾರ್ಯಕ್ರಮಗಳಾಗಿ ಕ್ರೋಢೀಕರಿಸುವ, ಕಾರ್ಯಕ್ರಮಾನುಷ್ಠಾನವನ್ನು ಹೂಡುವಳಿ, ಹುಟ್ಟುವಳಿ, ಫಲಿತಾಂಶಗಳಿಗೆ ಬೆಸೆಯುವ ಕಾರ್ಯಕ್ರಮ ನಿರ್ವಹಣಾಧಾರಿತ ಆಯವ್ಯಯವನ್ನು ತೀವ್ರಗತಿಯಲ್ಲಿ ಮಾಡಬೇಕಾಗುತ್ತದೆ. ಇದೇ 2007-11ರ ಮಧ್ಯಮಾವಧಿ ವಿತ್ತೀಯ ಯೋಜನೆಯ ಭಾಗವಾಗಿದ್ದರೂ ಹಾಗೂ ಇದನ್ನು ಕೆಲವು ಇಲಾಖೆಗಳಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ನಡೆದರೂ, ಪ್ರಗತಿ ಆರಂಭಿಕ ಹಂತದಲ್ಲಿದ್ದು, ಇದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂದು ಇಲಾಖೆಗಳಿಗೆ ಮನಗಾಣಿಸಬೇಕಾಗಿದೆ.

(ಋ) ಸಹಾಯಧನದ ವ್ಯವಸ್ಥಾಪನೆ ಅದರಲ್ಲೂ ವಿಶೇಷವಾಗಿ ಆಹಾರ ಹಾಗೂ ವಿದ್ಯುತ್ ಸಹಾಯಧನದ ವ್ಯವಸ್ಥಾಪನೆ ಅತ್ಯಂತ ಮಹತ್ವದ ಕ್ಷೇತ್ರವೆನಿಸುತ್ತದೆ. ಆದರೆ ಇವು ಯೋಜನೇತರ ಸ್ವರೂಪದವುಗಳಾಗಿರುವುದರಿಂದ, ಅವುಗಳಿಗೆ ಸಿಗಬೇಕಾದಷ್ಟು ಗಮನ ಲಭಿಸುತ್ತಿಲ್ಲ. ಒಟ್ಟು ವೆಚ್ಚಕ್ಕಿಂತ, ಆ ಸಹಾಯಧನ ನೀಡಿಕೆಗೆ ಈಗಿರುವ ವ್ಯವಸ್ಥೆ ಚಿಂತೆಗೀಡು ಮಾಡುವಂಥದಾಗಿದೆ. ಅಕ್ಕಿ ಹಾಗೂ ಗೋಧಿಯ ಹಂಚಿಕೆಯಲ್ಲಿ ಕೇಂದ್ರ ನೀಡಬೇಕಾದ ಪಾಲಿನಲ್ಲಿ ಮುಂದೆ ಕೊರತೆ ಉಂಟಾಗಬಹುದೆಂಬ ಇತ್ತೀಚಿನ ಸುಳಿವುಗಳಿಂದಾಗಿ ಆಹಾರ ಸಹಾಯಧನಕ್ಕೆ ಹೊಸ ಆಯಾಮ ದೊರಕಿದೆ. ಧಾನ್ಯ ಸಂಗ್ರಹಣೆಯಲ್ಲಿ ವಿಕೇಂದ್ರೀಕರಣ ಹಾಗೂ ಕೀಳು ಮಟ್ಟದ ಆಹಾರಧಾನ್ಯ ಸೇರಿದಂತೆ ಸಂಗ್ರಹಣೆಯಲ್ಲಿನ ವೈವಿಧ್ಯಗಳು, ರೈತರಿಗೆ ಸೂಕ್ತ ಸಂಗ್ರಹಣಾ ಬೆಲೆ ಸಂದಾಯ ಹಾಗೂ ಧಾನ್ಯದ ಸುರಕ್ಷತೆಯ ವಿಷಯ-ಇವನ್ನು ಸರಿದೂಗಿಸಬೇಕಾದ ಹೊಸ ಸವಾಲುಗಳನ್ನು ಒಡ್ಡುತ್ತವೆ. ಇದರಿಂದಾಗಿ ಫುಡ್ ಕೂಪನ್‌ಗಳಂಥ ಸಹಾಯಧನ ನೀಡಿಕೆಯ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕಾದ ಸನ್ನಿವೇಶ ಒದಗುತ್ತದೆ. ಅಂತೆಯೇ ನೀರಾವರಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಹಾಯಧನ ನೀಡಲು ನೂರಕ್ಕೆ ನೂರರಷ್ಟು ಮೀಟರಿಂಗ್ ಅಳವಡಿಸಬೇಕಾದ ತುರ್ತು ಅಗತ್ಯವಿದ್ದರೂ ಈ ದಿಕ್ಕಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಬೇಕಾದರೆ ಈ ಬಗ್ಗೆ ಒಮ್ಮತಾಭಿಪ್ರಾಯ ರೂಪಿತವಾಗಬೇಕಾಗಿದೆ.

ಅಧ್ಯಾಯ-3

ವಿಶಾಲ ಆರ್ಥಿಕ ದೃಷ್ಟಿಕೋನ

ಎ) ಜಿಎಸ್‌ಡಿಪಿ ಮುನ್ನೋಟ

ದೇಶದ ಇತರ ಭಾಗಗಳ ಆರ್ಥಿಕ ಬೆಳವಣಿಗೆಗೆ ಸಮನಾಗಿ ಕಳೆದ 3 ವರ್ಷಗಳಲ್ಲಿ ಕರ್ನಾಟಕ ತ್ವರಿತ ಆರ್ಥಿಕ ಬೆಳವಣಿಗೆಯನ್ನೂ ಕಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ವಿವಿಧ ವಲಯಗಳು ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ ನೀಡಿದ ಕೊಡುಗೆಯ ಚಿತ್ರಣ ಮುಂದಿನ ಕೋಷ್ಟಕ-6ರಲ್ಲಿ ನೋಡಬಹುದಾಗಿದೆ.

ಕೋಷ್ಟಕ-7

ಕೈಗಾರಿಕೆ	1999-00	2000-01	2001-02	2002-03	2003-04	2004-05	2005-06	2006-07 ಕ್ಯೂ.ಇ.	2007-08 ಎ.ಇ.
ಉ ಕೃಷಿ	27324	28649	24247	23481	21554	27489	31557	33993	38352
ಉಉ ಕೈಗಾರಿಕೆ	24100	24840	28141	31889	36109	40571	46031	51324	58387
ಉಉಉ ಸೇವೆಗಳು	45878	50452	57041	62549	71517	81794	90387	102957	118542
ಒಟ್ಟು	97303	103941	109429	117919	129181	149854	167975	188274	215282
ಉ ಕೃಷಿಯ ಪಾಲು	28.08%	27.56%	22.16%	19.91%	16.69%	18.34%	18.79%	18.05%	17.81%
ಉಉ ಕೈಗಾರಿಕೆಯ ಪಾಲು	24.77%	23.90%	25.72%	27.04%	27.95%	27.07%	27.40%	27.26%	27.12%
ಉಉಉ ಸೇವೆಗಳ ಪಾಲು	47.15%	48.54%	52.13%	53.04%	55.36%	54.58%	53.81%	54.68%	55.06%

ಕೋಷ್ಟಕದಿಂದ ಕಂಡು ಬರುವಂತೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ ತೃತೀಯ ವಲಯ ಪ್ರಮುಖ ಕೊಡುಗೆ ನೀಡಿದೆ. ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿನ ನಿಧಾನಗತಿಯ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಅದರಲ್ಲೂ ವಿಶೇಷವಾಗಿ ಕೈಗಾರಿಕೆ ಹಾಗೂ ಸೇವಾ ವಲಯಗಳಲ್ಲಿನ ಆರ್ಥಿಕ ಬೆಳವಣಿಗೆ ಕಡಿಮೆಯಾಗುವುದನ್ನು ಇತ್ತೀಚಿನ ವಿಶಾಲ ಆರ್ಥಿಕ ನಿಲುವುಗಳು ಸೂಚಿಸುತ್ತವೆ. ಜಾಗತಿಕ ಆರ್ಥಿಕತೆಯ ನಿಧಾನಗತಿ ಹಾಗೂ ರೂಪಾಯಿ ಬಲವರ್ಧನೆಯಿಂದ ರಫ್ತು ಪರ ಕೈಗಾರಿಕೆ ಹಾಗೂ ಸೇವಾ

ವಲಯಗಳು ಪ್ರಭಾವಿತವಾಗುವವೆಂದು ನಿರೀಕ್ಷಿಸಿದರೂ, ಉತ್ಪಾದಕತೆಯನ್ನು ಸುಧಾರಿಸಿ, ವೆಚ್ಚವನ್ನು ತಗ್ಗಿಸಿ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಅವಕಾಶಗಳಿವೆ. ಅತ್ಯಧಿಕ ಆಂತರಿಕ ಬಳಕೆಯೊಂದಿಗೆ ಹೆಚ್ಚಿನ ಪ್ರಮಾಣದ ಉಳಿತಾಯಗಳು ಮತ್ತು ಬಂಡವಾಳ ಹೂಡಿಕೆಗಳು ಬೆಳವಣಿಗೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ಕೃಷಿ ವಲಯದಲ್ಲಿ ಕೆಲವು ಸಮಯದಿಂದ ಬೆಳವಣಿಗೆಯಲ್ಲಿ ಕುಸಿತ ಕಂಡು ಬರುತ್ತಿದ್ದರೂ, ಈ ವಲಯದ ಪುನಃಶ್ಚೇತನಕ್ಕೆ ಸತತ ಪ್ರಯತ್ನಗಳನ್ನು ಕೈಗೊಳ್ಳುತ್ತಿರುವುದರಿಂದಾಗಿ ಈ ವಲಯ ಚೇತರಿಸಿಕೊಳ್ಳುವುದೆಂಬ ನಿರೀಕ್ಷೆ ಇದೆ.

ಕೆಲವು ಸಾಮಗ್ರಿಗಳ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದರೂ ಸಹ 2007-08 ನೆಯ ಸಾಲಿನಲ್ಲಿ ರಾಷ್ಟ್ರಮಟ್ಟದ ಒಟ್ಟು ಆದಾಯವು ಶೇ. 9ರಷ್ಟು ಬೆಳೆದಿರುವುದಲ್ಲದೆ, ಹಣದುಬ್ಬರವನ್ನು ಬಹುಮಟ್ಟಿಗೆ ನಿಯಂತ್ರಣ ಮಾಡಲು ಸಾಧ್ಯವಾಗಿದ್ದು ಬಾಹ್ಯ ಮೂಲಗಳಿಂದ ಬಂಡವಾಳ ಜಮೆಗಳು ಹೆಚ್ಚಾಗಿ ಪ್ರಾಪ್ತವಾಗಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ವ್ಯವಸ್ಥೆಯ ಬಲವಾದ ಬೆಳವಣಿಗೆಯಿಂದಾಗಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮತ್ತು ಬಂಡವಾಳ ಹೂಡಿಕೆ ಆಗಿದ್ದು ಉತ್ಪಾದಕ ಸಾಮರ್ಥ್ಯದ ವಿಕಾಸ ಮತ್ತು ಸ್ಥಿರವಾದ ಬೆಳವಣಿಗೆಯು ಸಾಧ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ (2002-03 ರಿಂದ 2007-08) ಆಂತರಿಕ ಉಳಿತಾಯದ ಮಟ್ಟವು ಸರಾಸರಿ ಶೇ.22 ರಷ್ಟು ಆಗಿದ್ದು ಖಾಸಗಿ ವಲಯದ ಉಳಿತಾಯವು ಏರಿಕೆಯನ್ನು ತೋರಿದೆ. ಸಾರ್ವಜನಿಕ ವಲಯದ ಉಳಿತಾಯದಲ್ಲಿಯೂ ಸಹ ಸಕಾರಾತ್ಮಕ ಬದಲಾವಣೆಯಾಗಿದೆ. ಮೇಲಿನ ಅವಧಿಯಲ್ಲಿ ಉಳಿತಾಯದ ಅವಧಿಯು ಹೆಚ್ಚಿದಂತೆ ರಾಷ್ಟ್ರದ ಆಂತರಿಕ ಬಂಡವಾಳದ ಬೆಳವಣಿಗೆಯು ಹೆಚ್ಚಿದ್ದು ಇದರ ದರವು ಸುಮಾರು ಶೇ.24.5 ರಷ್ಟು ಇರುತ್ತದೆ.

(ಬಿ) ಹಣದುಬ್ಬರದ ಪ್ರವೃತ್ತಿಗಳು

(ಬಿ) ಹಣದುಬ್ಬರ ಪ್ರವೃತ್ತಿ

ಚಾಲ್ತಿ ವರ್ಷವು ಹಣದುಬ್ಬರ ಹೆಚ್ಚುತ್ತಿರುವ ಪ್ರವೃತ್ತಿಯಿಂದ ಪ್ರಾರಂಭವಾಗಿದೆ. 2008-09ನೇ ಸಾಲಿನ ಮೊದಲನೆಯ ತ್ರೈಮಾಸಿಕದ ಕೊನೆಯಲ್ಲಿ ಹಣದುಬ್ಬರದ ದರವು ಶೇ.11.89ಕ್ಕೆ ತಲುಪಿದ್ದು ಇದು 13 ವರ್ಷಗಳಲ್ಲಿ ಅತಿ ಹೆಚ್ಚಿನದಾಗಿದೆ (ಜೂನ್ 2008). ಹಣದುಬ್ಬರವನ್ನು ಬೆಲೆ ಸೂಚ್ಯಂಕದಿಂದ ಅಳೆಯಲಾಗುತ್ತಿದ್ದು ಇದು ಪೆಟ್ರೋಲಿಯಂ ಉತ್ಪನ್ನಗಳ ದರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾದುದರ ಪರಿಣಾಮದಿಂದ ಬಹುತೇಕವಾಗಿ ಪ್ರಭಾವಿತವಾಗಿರುತ್ತದೆ. ಇದರಲ್ಲಿ ಕೆಲವು ಪೆಟ್ರೋಲಿಯಂ ಉತ್ಪನ್ನಗಳ ಬಗ್ಗೆ ರಾಷ್ಟ್ರದೊಳಗಿನ ದರಗಳನ್ನು ಸರ್ಕಾರವು ನಿಯಂತ್ರಿಸಿದ್ದು ಇನ್ನೂ ಕೆಲವು ಉತ್ಪನ್ನಗಳ ದರಗಳು ಮುಕ್ತವಾಗಿರುತ್ತವೆ. ಅಡಿಗೆ ಎಣ್ಣೆ, ಎಣ್ಣೆ ಮತ್ತು ಎಣ್ಣೆ ಹಿಂಡಿ, ಕಚ್ಚಾ ಹತ್ತಿ, ಉಕ್ಕು, ಇದ್ದಲಿಗಳ ದರಗಳ ಏರಿಕೆಯು ಒಟ್ಟಾರೆ ದರಗಳನ್ನು ಹೆಚ್ಚಿಸಿರುತ್ತವೆ ಮತ್ತು ಲೋಹಗಳ ದರಗಳು ವಿಶೇಷವಾಗಿ ಕಬ್ಬಿಣ ಮತ್ತು ಉಕ್ಕುಗಳಿಗೆ ಸಂಬಂಧಿಸಿದ ಉತ್ಪನ್ನ ದರಗಳು ಅತಿ ವೇಗದಲ್ಲಿ ಹೆಚ್ಚಾಗಿರುತ್ತವೆ.

ಎಣ್ಣೆ ಮತ್ತು ಇತರೆ ವಸ್ತುಗಳ ದರಗಳಲ್ಲಿ ಅನಿಶ್ಚನನೆ ಮತ್ತು ಇತರೆ ಸಂಬಂಧಿತ ಉತ್ಪಾದನೆ ವೆಚ್ಚದಿಂದ ಉತ್ಪಾದನಾ ವಲಯದಲ್ಲಿ ಪೂರೈಕೆ ಮೇಲೆ ಪರಿಣಾಮ ಬೀರುವ ಅಂಶಗಳಿರುವುದರಿಂದ 2008-09ನೇ ಸಾಲಿಗೆ ಸಂಭವನೀಯ ಹಣದುಬ್ಬರದ ಪ್ರವೃತ್ತಿಯನ್ನು ಸ್ಪಷ್ಟವಾಗಿ ಹೇಳುವುದು ಕಷ್ಟಕರವಾಗಿರುತ್ತದೆ. ಹೀಗಾಗಿ, ಜಾಗತಿಕ ಅಂಶಗಳ ಕಾರಣದಿಂದಾಗಿ ಹಣದುಬ್ಬರದ ಅಂದಾಜು ಮಾಡಲಾಗುವುದು. ಆದರೂ, ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಕೈಗೊಳ್ಳುತ್ತಿರುವ ಅನೇಕ ವಿತ್ತೀಯ ಮತ್ತು ಹಣಕಾಸಿನ ಕ್ರಮಗಳಿಂದಾಗಿ ಮಧ್ಯಮಾವಧಿಯಲ್ಲಿ ಬಣದುಬ್ಬರವನ್ನು ತಡೆಗಟ್ಟಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 2008ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಮಧ್ಯಮಾವಧಿ ವಿತ್ತೀಯ ಯೋಜನೆಯ 2008-12ರ ಕಾರ್ಯತಂತ್ರ ಯೋಜನೆಯಲ್ಲಿ ಗ್ರಹಿಸಲಾದ 4%ರ ಎದುರಿಗೆ ವಾರ್ಷಿಕ ಸರಾಸರಿ ಹಣದುಬ್ಬರವು ಸುಮಾರು 7-8% ಆಗಬಹುದೆಂದು ಭಾವಿಸಲಾಗಿದೆ. ಆದಾಗ್ಯೂ ಹಣದುಬ್ಬರವು 2010-11ರಲ್ಲಿ ದೀರ್ಘಾವಧಿ ಗುರಿಯ ಮಟ್ಟಕ್ಕೆ ಇಳಿಯಬಹುದೆಂದು ನಿರೀಕ್ಷಿಸಲಾಗಿದೆ. 2008-09ನೇ ಸಾಲಿನಲ್ಲಿ ಪ್ರಗತಿ ದರ ಮತ್ತು ಹಣದುಬ್ಬರದ ಅನಿಶ್ಚಿತತೆಯಿರುವ ಹಿನ್ನೆಲೆಯಲ್ಲಿ 2008-09ನೇ ಸಾಲಿನ ಜಿ.ಎಸ್.ಡಿ.ಪಿ.ಯು ಬದಲಾಗದೆ ಈ ಹಿಂದೆ ಅಂದಾಜಿಸಿರುವಂತೆಯೇ ಉಳಿಯುವುದು (ಎಂ.ಟಿ.ಎಫ್.ಪಿ. ಮಾರ್ಚ್ 2008).

ಸಿ) ಕಾರ್ಯನೀತಿಯ ಕ್ರಮಗಳು:

ಈಗಿರುವ ಆರ್ಥಿಕ ಬೆಳವಣಿಗೆಯನ್ನು ಅದೇ ಮಟ್ಟದಲ್ಲಿ ಕಾಪಾಡಿಕೊಳ್ಳಲು ರಾಜ್ಯವು ಮೂರೂ ವಲಯಗಳಲ್ಲಿ ಬೆಳವಣಿಗೆಗಿರುವ ಅಡ್ಡಿಗಳನ್ನು ಗುರುತಿಸಿ ಎದುರಿಸುವ ಕಾರ್ಯತಂತ್ರವನ್ನು ರೂಪಿಸುತ್ತದೆ. ಅನುಕೂಲಕರ ಪರಿಹಾರವನ್ನು ಕಂಡುಹಿಡಿಯಲು ಈ ಕಾರ್ಯತಂತ್ರದೊಂದಿಗೆ ವಿತ್ತೀಯ ತಂತ್ರವನ್ನು ಜೊತೆಗೂಡಿಸಬೇಕಾಗುತ್ತದೆ. ಗರಿಷ್ಠ ಬೆಳವಣಿಗೆಗೆ ಹಣಕಾಸು ವೆಚ್ಚ ಮಾಡುವುದರೊಂದಿಗೆ ಹಲವಾರು ಸೌಲಭ್ಯಕಾರಕ ಆರ್ಥಿಕೇತರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇದರಲ್ಲಿ ಭೂಮಿಯ ಖರೀದಿಯನ್ನು ಕ್ರಮಗೊಳಿಸುವುದು, ಅನುಮತಿ ಹಾಗೂ ಶಾಸನಬದ್ಧ ಅನುಮೋದನೆಗಳಿಗೆ ತಗಲುವ ಸಮಯವನ್ನು ಕಡಿತಗೊಳಿಸುವುದು, ವಿವಾದಗಳನ್ನು ಬೇಗ ಬಗೆಹರಿಸುವುದು, ಅನುಸರಣಾ ಸೂತ್ರಗಳನ್ನು ಸರಳಗೊಳಿಸುವುದು, ಕೃಷಿಯಲ್ಲಿ ಖಾಸಗಿ ಹೂಡಿಕೆಗೆ ಉಪಬಂಧ ಕಲ್ಪಿಸುವುದು, ಖಾಸಗಿ ಸಹಭಾಗಿತ್ವದ ಮೂಲಕ ಕೌಶಲ್ಯವನ್ನು ಬೆಳೆಸುವುದು ಮುಂತಾದವು ಸೇರುತ್ತವೆ. ಬೆಳವಣಿಗೆಗೆ ಒತ್ತು ನೀಡಲು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ಎಲ್ಲ ಕ್ರಮಗಳು ಹಾಗೂ ಬಾಹ್ಯ ವಾತಾವರಣವನ್ನನುಲಕ್ಷಿಸಿ ಮಧ್ಯಮಾವಧಿ ವಿತ್ತೀಯ ಯೋಜನಾವಧಿಯಲ್ಲಿ ರಾಜ್ಯದ ಆರ್ಥಿಕತೆ ಶೇಕಡಾ 8ರ ವಾಸ್ತವಿಕ ಬೆಳವಣಿಗೆ ದರದಲ್ಲಿ ಏರುತ್ತದೆ ಎಂದು ಬಿಂಬಿಸಲಾಗಿದೆ.

ಅಧ್ಯಾಯ-4

ರಾಜಸ್ವ ಸುಧಾರಣೆಗಳು ಹಾಗೂ ನಿರೀಕ್ಷೆಗಳು

ಎ) ಮುಖ್ಯ ಸ್ವಂತ ಸ್ವೀಕೃತಿಗಳಿಗಾಗಿ ಕಾರ್ಯತಂತ್ರ ಹಾಗೂ ನಿರೀಕ್ಷೆ

ರಾಜ್ಯದ ಹಣಕಾಸು ಸ್ಥಿತಿಯ ಸುಧಾರಣೆಗೆ ವಿತ್ತೀಯ ಮೇಲ್ವಿಚಾರಣೆ ಅವಧಿಯಲ್ಲಿ ತೆರಿಗೆ ರಾಜಸ್ವದಲ್ಲಾದ ಸತತ ಬೆಳವಣಿಗೆ ಬಹುಮಟ್ಟಿಗೆ ಕಾರಣವಾಗಿದೆ. ರಾಜ್ಯವು ತೆರಿಗೆ ದರವನ್ನು ಕಡಿಮೆ ಮಾಡುವುದರೊಂದಿಗೆ ತೆರಿಗೆಗೊಳಪಡುವವರ ವ್ಯಾಪ್ತಿಯನ್ನು ವಿಸ್ತರಿಸುವ ನೀತಿಯನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸಿದೆ. ಕಳೆದ ಆರು ವರ್ಷಗಳಲ್ಲಿ ಮುಖ್ಯ ತೆರಿಗೆಗಳಡಿ ರಾಜ್ಯದ ರಾಜಸ್ವದಲ್ಲಾದ ಬೆಳವಣಿಗೆಯನ್ನು ಕೋಷ್ಟಕ-8ರಲ್ಲಿ ತೋರಿಸಲಾಗಿದೆ.

ಕೋಷ್ಟಕ-8

ವಾಸ್ತವ ಅಂಕಿಅಂಶಗಳು ಕೋಟಿ ರೂ.ಗಳಲ್ಲಿ

ವರ್ಷ	ವಾಣಿಜ್ಯ ತೆರಿಗೆ			ಅಬಕಾರಿ		
	ವಾಸ್ತವಿಕ	ಬೆಳವಣಿಗೆ ದರ	ಬಯಸ್ಸಿ	ವಾಸ್ತವಿಕ	ಬೆಳವಣಿಗೆ ದರ	ಬಯಸ್ಸಿ
2002-03	6313	3.85%	0.38	2094	5.93%	0.59
2003-04	7733	22.49%	2.68	2334	11.45%	1.37
2004-05	10057	30.05%	2.13	2806	20.20%	1.43
2005-06	11484	14.19%	0.95	3397	21.07%	1.41
2006-07	13714	19.42%	1.89	4495	32.34%	3.15
2007-08	16474	20.13%	1.40	4669	3.85%	0.27
ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಪ್ರಮಾಣ	20.91%			19.26%		
ವರ್ಷ	ಮೋಟಾರು ವಾಹನ ತೆರಿಗೆ			ಮುದ್ರಾಂಕ ಮತ್ತು ನೋಂದಣಿ		
	ವಾಸ್ತವಿಕ	ಬೆಳವಣಿಗೆ ದರ	ಬಯಸ್ಸಿ	ವಾಸ್ತವಿಕ	ಬೆಳವಣಿಗೆ ದರ	ಬಯಸ್ಸಿ
2002-03	676	-5.15%	-0.51	1115	30.44%	3.00
2003-04	800	18.41%	2.20	1356	21.55%	2.57

2004-05	983	22.86%	1.62	1760	29.81%	2.11
2005-06	1105	12.46%	0.83	2212	25.70%	1.72
2006-07	1374	24.34%	2.37	3206	44.91%	3.71
2007-08	1806	31.39%	2.19	3813	18.93%	1.32
ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಪ್ರಮಾಣ	20.95%			29.16%		

i) ವಾಣಿಜ್ಯ ತೆರಿಗೆಗಳು

ರಾಜ್ಯದ ಸ್ವಂತ ತೆರಿಗೆ ರಾಜಸ್ವಕ್ಕೆ ವಾಣಿಜ್ಯ ತೆರಿಗೆಗಳು ಹೆಚ್ಚಿನ ಕೊಡುಗೆ ನೀಡುತ್ತವೆ. ಆ ಪೈಕಿ ಸರಕು ಮಾರಾಟದ ಮೇಲಿನ ತೆರಿಗೆ ಮುಖ್ಯವಾದುದು. 2005-06ರಿಂದೀಚೆಗೆ ರಾಜ್ಯವು ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು ಅಳವಡಿಸಿದೆ. ಮೌಲ್ಯವರ್ಧಿತ ತೆರಿಗೆಗೆ ಬದಲಾಯಿಸಿದುದರಿಂದಾಗಿ 2005-06ರ ವರ್ಷಾವಧಿಯಲ್ಲಿ ರಾಜಸ್ವದಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯುಂಟಾಯಿತು ಮತ್ತು 2006-07ರ ಅವಧಿಯಲ್ಲಿ ಸುಮಾರು ಶೇ.20 ರಷ್ಟು ಮತ್ತು 2007-08ರ ಅವಧಿಯಲ್ಲಿ ಶೇ.32ರಷ್ಟು ಬೆಳವಣಿಗೆಯುಂಟಾಯಿತು. ಮೌಲ್ಯವರ್ಧಿತ ತೆರಿಗೆಯಡಿಯಲ್ಲಿನ ಬೆಳವಣಿಗೆ ಉತ್ತೇಜನಕಾರಿಯಾಗಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಮತ್ತು ಪ್ರವೇಶ ತೆರಿಗೆಯಡಿಯಲ್ಲಿ ಉಂಟಾದ ಕಡಿಮೆ ಬೆಳವಣಿಗೆಯು, 2007-08ರಲ್ಲಿನ ಒಟ್ಟು ರಾಜಸ್ವ ಬೆಳವಣಿಗೆಯ ಪ್ರಮಾಣವನ್ನು ತಗ್ಗಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಗಳನ್ನು ಪರಿಷ್ಕರಣೆ ಮಾಡದಿರುವುದರಿಂದಾಗಿ, ಅವುಗಳ ಮಾರಾಟದಿಂದ ಬಂದ ರಾಜಸ್ವದಲ್ಲಿನ ಬೆಳವಣಿಗೆಯು ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಕೇಂದ್ರ ಮಾರಾಟ ತೆರಿಗೆಯ ದರವನ್ನು ಶೇ. 4ರಿಂದ 3ಕ್ಕೆ ಇಳಿಸಿದುದರಿಂದಾಗಿ ಅದರಡಿಯಲ್ಲಿನ ಕಡಿಮೆಯಾದ ಸಂಗ್ರಹಣೆಗಳ ಮೂಲಕ ಕಡಿಮೆ ಬೆಳವಣಿಗೆಯನ್ನು ಹೊಂದಾಣಿಕೆ ಮಾಡಲಾಗಿದೆ. ಮಾನ್ಯ ಉಚ್ಚ ನ್ಯಾಯಾಲಯವು ರಾಜ್ಯದ ವಿಶೇಷ ಮಾರಾಟ ತೆರಿಗೆಯನ್ನು ರದ್ದುಪಡಿಸಿತು. ಆದ್ದರಿಂದ ವಾಣಿಜ್ಯ ತೆರಿಗೆಗಳಡಿಯಲ್ಲಿನ ಒಟ್ಟು ಸಂಗ್ರಹಣೆಯ ಪರಿಷ್ಕೃತ ಅಂದಾಜುಗಳು ಬಜೆಟ್ ಅಂದಾಜುಗಳಿಗಿಂತ ಸುಮಾರು 1000 ಕೋಟಿ ರೂ.ಗಳಷ್ಟು ಕಡಿಮೆಯಾಗಿರುತ್ತದೆ.

ಭಾರತ ಸರ್ಕಾರವು, 2008-09ನೇ ಸಾಲಿನಿಂದ, ಮೌಲ್ಯವರ್ಧಿತ ತೆರಿಗೆಯಡಿ ಯೋಜಿತ ಮಟ್ಟದ ಬೆಳವಣಿಗೆಗಿಂತ ಕಡಿಮೆ ಬೆಳವಣಿಗೆಯಿಂದ ಉಂಟಾಗುವ ನಷ್ಟಕ್ಕೆ ಪರಿಹಾರವಾಗಿ ಯಾವುದೇ ನೆರವನ್ನು ನೀಡುವುದಿಲ್ಲ. ಹೀಗಾಗಿ ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಯಲ್ಲಿ ಹೇಗೆ ಏಕರೂಪತೆಯಿದೆ ಎಂಬುದನ್ನು ನೋಡಲು ವಿಶೇಷವಾಗಿ ಈ ರೀತಿಯ ಹಣಕಾಸು ಉತ್ತೇಜನ ಇಲ್ಲದೆಯೂ ಕೂಡ ತೆರಿಗೆ ದರಗಳ

ಪ್ರಗತಿಯನ್ನು ಅವಲೋಕಿಸಲು ಇದು ಮಹತ್ವದ ವರ್ಷವಾಗುತ್ತದೆ. ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡಲು ಮತ್ತು ತೆರಿಗೆಗೊಳಪಡುವವರ ವ್ಯಾಪ್ತಿ ಕಡಿಮೆಯಾಗುವುದಕ್ಕೆ ಕಾರಣವಾಗುವ ಸ್ಪರ್ಧಾತ್ಮಕ ವಿನಾಯಿತಿಗಳು ಮತ್ತು ತೆರಿಗೆ ದರಗಳು 2000ನೇ ವರ್ಷದ ಮುಂಚೆ ಇದ್ದ ದರಗಳಿಗೆ ಮರುಕಳಿಸದಂತೆ ನೋಡಿಕೊಳ್ಳುವುದು ಮುಖ್ಯ. ಇದಕ್ಕೆ ಸ್ಪರ್ಧಾತ್ಮಕ ದರ ಸಮರಕ್ಕೆ ಮೊರೆ ಹೋಗಬಾರದೆಂಬ ರಾಜ್ಯ ಹಣಕಾಸು ಸಚಿವರ ಅಧಿಕಾರಯುತ ಸಮಿತಿಯು ತಾಳಿದ ಒಟ್ಟಭಿಪ್ರಾಯದ ಮೂಲ ಆಶಯವನ್ನು ಮುಂದುವರಿಸುವುದು ಅಗತ್ಯ. ರಾಜ್ಯ ನಿರ್ದಿಷ್ಟ ಪ್ರಕ್ರಿಯೆಗಳು ಮತ್ತು ದರಗಳು ತೆರಿಗೆ ರಾಜಸ್ವದ ಮೇಲೆ ಪ್ರಭಾವ ಬೀರುತ್ತವಲ್ಲದೆ, ಅನುಸರಣ ವೆಚ್ಚಗಳ ಹೆಚ್ಚಳಕ್ಕೂ ಸಹ ಕಾರಣವಾಗುತ್ತವೆ ಮತ್ತು ಸುಗಮವಾದ ಸಾಮಾನ್ಯ ಮಾರುಕಟ್ಟೆಯ ವಿಕಸನಕ್ಕೆ ಅಡ್ಡಿಯುಂಟು ಮಾಡುತ್ತವೆ.

ಜೂನ್ 2008ರಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಿದಾದರೂ, ರಾಜ್ಯ ಸರ್ಕಾರವು ತೆರಿಗೆಗಳ ಮೇಲೆ ವಿನಾಯಿತಿ ನೀಡಿರುವುದರಿಂದ ರಾಜ್ಯದ ರಾಜಸ್ವದಲ್ಲಿ ಯಾವುದೇ ಹೆಚ್ಚಳವನ್ನು ನಿರೀಕ್ಷಿಸಿಲ್ಲ.

ಈಗ ಕೈಗೊಳ್ಳಲಾಗುತ್ತಿರುವ ಪ್ರಮುಖ ಕ್ರಮವೆಂದರೆ, ಕೇಂದ್ರ ಮಾರಾಟ ತೆರಿಗೆ ಅಧಿನಿಯಮದಡಿಯಲ್ಲಿನ ನೋಂದಾಯಿತ ಮಾರಾಟಗಾರರಿಗೆ ಅಂತರ ರಾಜ್ಯ ಮಾರಾಟ ತೆರಿಗೆಗಳ ಮೇಲಿನ ತೆರಿಗೆಯನ್ನು ಹಂತಹಂತವಾಗಿ ತೆಗೆದುಹಾಕುವುದು. ಈಗಾಗಲೇ, 2007-08ರ ಅವಧಿಯಲ್ಲಿ ದರವನ್ನು ಶೇ.4 ರಿಂದ ಶೇ. 3ಕ್ಕೆ ಇಳಿಸಲಾಗಿದೆ ಮತ್ತು ಅದನ್ನು 2008-09ರ ಅವಧಿಯಲ್ಲಿ ಶೇ. 2ಕ್ಕೆ ಇಳಿಸಲು ಯೋಜಿಸಲಾಗಿದೆ. ಈ ತೆರಿಗೆಯನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳಬೇಕೆಂಬ ಅಭಿಪ್ರಾಯವಿದೆ. ಏಕೆಂದರೆ ಈ ತೆರಿಗೆಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಕುಗಳನ್ನು ರಫ್ತು ಮಾಡಲು ವಿಧಿಸಲಾಗುತ್ತದೆ ಮತ್ತು ಇದು ಉತ್ಪಾದಿಸುವ ರಾಜ್ಯಕ್ಕೆ ಬಳಕೆದಾರ ರಾಜ್ಯವು ನೀಡುವಂತಹ ತೆರಿಗೆ. ಈ ತೆರಿಗೆಯು ಅನೇಕ ಭಾಗಗಳನ್ನು ಹೊಂದಿರುವಂತಹ ಸ್ವರೂಪದ್ದಾಗಿದೆ. ಆದರೆ ಬಳಕೆದಾರ ರಾಜ್ಯಕ್ಕೆ ಯಾವುದೇ ರಿಯಾಯಿತಿ ದೊರೆಯುವುದಿಲ್ಲ. ಅದರಿಂದ, ಇದು ಬಳಕೆಯ ಮೇಲೆ ವಿಧಿಸುವ ತೆರಿಗೆಯನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಸುವುದಿಲ್ಲ. ಆದರೆ ಈ ತೆರಿಗೆಯನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವಾಗ ಸ್ಥಳೀಯ ಮಾರಾಟಗಳನ್ನು ಅಂತರರಾಜ್ಯ ಮಾರಾಟಗಳೆಂದು ವರ್ಗೀಕರಿಸಲು ಬಲವಾದ ಪ್ರೋತ್ಸಾಹಕಗಳಿರುತ್ತವಾದ್ದರಿಂದ ಅಂತರರಾಜ್ಯ ಗುಪ್ತವಾರ್ತೆಯ ಹಂಚಿಕೊಳ್ಳುವಿಕೆ ಮತ್ತು ಜಾರಿಗೊಳಿಸುವ ಒಂದು ದೃಢವಾದ ಪದ್ಧತಿಯನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ.

ಸರಕು ಮತ್ತು ಸೇವಾ ತೆರಿಗೆ ಪ್ರಾರಂಭಿಸಲು ಪ್ರಸ್ತಾಪಿಸಿರುವುದು ಬಹಳ ಮುಖ್ಯವಾದ ಬೆಳವಣಿಗೆ. ಏಕೆಂದರೆ ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ತೆರಿಗೆ ಸಂಗ್ರಹಣಾ ಪದ್ಧತಿಯ ಮೇಲೆ ಇದು ಸಾಕಷ್ಟು ಪ್ರಭಾವ ಬೀರುತ್ತದೆ. ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆಯ ಸ್ವರೂಪ ಮತ್ತು ಏರಿಳಿತಗಳ ಬಗ್ಗೆ ರಾಜ್ಯ ಹಣಕಾಸು ಮಂತ್ರಿಗಳಿರುವ ಅಧಿಕೃತ ಸಮಿತಿಯ ಆಶ್ರಯದಲ್ಲಿ ಚರ್ಚಿಸಲಾಗುತ್ತಿದೆ ಹಾಗೂ ಅದರ

ಸ್ವರೂಪದ ಬಗ್ಗೆ ಒಮ್ಮತಾಭಿಪ್ರಾಯ ರೂಪುಗೊಳ್ಳುತ್ತಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೊಳಿಸುವುದರಿಂದ ರಾಜ್ಯಗಳಿಗೆ ರಾಜಸ್ವ ತಟಸ್ಥವಾಗಿರಬೇಕು ಮತ್ತು ಬೆಳವಣಿಗೆಗೆ ಅವಕಾಶವಿರಬೇಕು ಎಂಬ ಒಂದು ಸಾಮಾನ್ಯ ಒಪ್ಪಂದವಿದೆ. ಬೆಳವಣಿಗೆ ದರಗಳ ಪ್ರವೃತ್ತಿ ಪ್ರಸ್ತುತ ವರ್ಷದ ಸ್ಥಿತಿ ಮುಂದಿನ ಜಿಎಸ್‌ಟಿ (ಉಬಿ) ಗಳನ್ನು ಪರಿಗಣಿಸಿದಾಗ, ವಾಣಿಜ್ಯ ತೆರಿಗೆಗಳಲ್ಲಿ 1.075ರಷ್ಟು ಬೆಳವಣಿಗೆ ಆಗುತ್ತದೆ ಎಂದು ಬಿಂಬಿಸಲಾಗಿದೆ.

ii) ರಾಜ್ಯ ಅಬಕಾರಿ

ಅರ್ಥಿಕ ವರ್ಷ 2007-08ರಲ್ಲಿ ದೇಶೀ ಸಾರಾಯಿಯ ಮೇಲೆ ನಿಷೇಧ ಹೇರುವ ಮೂಲಕ ರಾಜ್ಯದ ಅಬಕಾರಿ ಕಾರ್ಯನೀತಿಯಲ್ಲಿ ಮುಖ್ಯವಾದ ಬದಲಾವಣೆಗಳನ್ನು ತರಲಾಯಿತು. ಸಾರಾಯಿ ತೆರಿಗೆಯಿಂದ ಬರುವ ಬಾಡಿಗೆಯನ್ನು ಬಿಡುವುದರಿಂದ 2000 ಕೋಟಿಗಳಷ್ಟು ಗಮನಾರ್ಹವಾದ ರಾಜಸ್ವ ನಷ್ಟ ಉಂಟಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಐಎಂಎಲ್‌ನ ಬಳಕೆಯು ಹೆಚ್ಚಿದ್ದರಿಂದ ರಾಜಸ್ವದ ಅಂತರವನ್ನು ಬಹಳಷ್ಟು ತುಂಬಲಾಗಿದೆ ಮತ್ತು 2007-08 ನೆಯ ಸಾಲಿಗೆ ಅಬಕಾರಿ ಮೂಲದಿಂದ ಆಯವ್ಯಯ ಅಂದಾಜಿನ ಶೇ.145 ರಷ್ಟು ಅಂದರೆ, ಸುಮಾರು ರೂ.4811 ಕೋಟಿ ಸಂಗ್ರಹವಾಗಿದೆಯೆಂದು ತಾತ್ಕಾಲಿಕ ಲೆಕ್ಕಗಳಿಂದ ತಿಳಿದುಬರುತ್ತದೆ. ಬಳಕೆಯ ಮಟ್ಟ ಹೆಚ್ಚಾಗಿದ್ದರೂ ನೆರೆರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಲಿಸಿದರೆ ಸಾರಾಯಿಯ ಮೇಲಿನ ಒಟ್ಟಾರೆ ತೆರಿಗೆ ಸಂಗ್ರಹಣೆಯಿಂದ ಬರುವ ಆದಾಯವು 2000 ಕೋಟಿ ರೂ.ಗಳಿಂದ 3000 ಕೋಟಿ ರೂ.ಗಳಷ್ಟು ಕಡಿಮೆ ಇದೆ. ಅಬಕಾರಿ ಸುಂಕ ಮತ್ತು ಮಾರಾಟ ತೆರಿಗೆ ಎರಡೂ ಸೇರಿದಂತೆ ಮಧ್ಯದ ಮೇಲಿನ ತೆರಿಗೆಯ ಒಟ್ಟಾರೆ ಕಡಿಮೆ ದರಗಳು ಒಟ್ಟು ಸಂಗ್ರಹಣೆಯಲ್ಲಿ ಕಡಿಮೆಯಾಗಲು ಒಂದು ಕಾರಣವಾಗಿದೆ. ಆದಾಗ್ಯೂ ಸುಂಕ/ತೆರಿಗೆಗಳ ಹೆಚ್ಚಿನ ದರಗಳು, ತೆರಿಗೆಯನ್ನು ತಪ್ಪಿಸಿಕೊಳ್ಳಲು ಹಾಗೂ ಅಕ್ರಮ ಭಟ್ಟಿ ಇಳಿಸುವುದಕ್ಕೆ ಉತ್ತೇಜಕವಾಗಬಹುದೆಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾದುದು. ಇನ್ನೊಂದೆಡೆಗೆ ಕಡಿಮೆ ದರಗಳು, ಚಿಲ್ಲರೆ ಮಾರಾಟ ಹಂತದಲ್ಲಿ ಸಾಕಷ್ಟು ಸ್ಪರ್ಧೆ ಇಲ್ಲದಿರುವುದರಿಂದಾಗಿ ಹೆಚ್ಚು ದರಗಳನ್ನು ವಿಧಿಸಿ ಅವಾಸ್ತವಿಕ ಲಾಭಗಳಿಸಲು ಚಿಲ್ಲರೆ ಮಾರಾಟಗಾರರಿಗೆ ಅನುದ್ದೇಶಿತ ಅವಕಾಶವನ್ನು ಒದಗಿಸಬಹುದಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಗಾಗಿ, ಅಬಕಾರಿ ಸುಂಕ, ರಾಜಸ್ವಗಳ ಸಂಪನ್ಮೂಲಗಳಿಂದ ರಾಜಸ್ವವನ್ನು ಹೆಚ್ಚಿಸಲು ಸಾಕಷ್ಟು ಸಾಧ್ಯತೆಗಳಿರುವುದನ್ನು ಗಮನದಲ್ಲಿಟ್ಟುಕೊಂಡು 1.075ರಷ್ಟು ಚೇತರಿಕೆಯಾಗುವಂತೆ ಅಬಕಾರಿ ಶುಲ್ಕದ ರಾಜಸ್ವದಲ್ಲಿ ಹೆಚ್ಚಳವಾಗಬೇಕೆಂದು ಯೋಚಿಸಲಾಗಿದೆ. ರಾಜ್ಯದಲ್ಲಿ ಕಾನೂನುಬಾಹಿರವಾಗಿ ಮಧ್ಯದ ಉತ್ಪಾದನೆ ಮತ್ತು ಮಾರಾಟಗಳನ್ನು ತಡೆಯಲು ಸಣ್ಣ ಪಟ್ಟಣ ಹಾಗೂ ಗ್ರಾಮಗಳಲ್ಲಿ ಮಧ್ಯ ಮಾರಾಟದ ಅಧಿಕೃತ ಅಂಗಡಿಗಳನ್ನು ತೆರೆಯುವುದು ರಾಜಸ್ವದ ಏರಿಕೆಯ ದೃಷ್ಟಿಯಿಂದ ಅಗತ್ಯವೆಂದು ಕಂಡುಬರುತ್ತದೆ.

iii) ಮುದ್ರಾಂಕಗಳು ಮತ್ತು ನೋಂದಣಿ

2006-07ನೇ ಹಣಕಾಸು ವರ್ಷದವರೆಗೆ ಮುದ್ರಾಂಕಗಳು ಮತ್ತು ನೋಂದಣಿಯಿಂದ ರಾಜಸ್ವದಲ್ಲಿ ಕಂಡು ಬಂದ ಶೇಕಡಾ 25ಕ್ಕಿಂತ ಹೆಚ್ಚು ಬೆಳವಣಿಗೆಯ ಪ್ರವೃತ್ತಿಯೊಂದಿಗೆ ಚೇತರಿಕೆ ಕಂಡಿತ್ತು. ಆದರೆ 2007-08ನೇ ವರ್ಷದ ರಾಜಸ್ವಗಳು, ಬಜೆಟ್ ಅಂದಾಜಿನಲ್ಲಿ ನಿರೀಕ್ಷಿಸಿದ್ದ ರೂ.4400 ಕೋಟಿಗಿಂತಲೂ ಮಾರ್ಚ್ 2008ರ ವೇಳೆಗೆ ಸುಮಾರು 800 ಕೋಟಿ ರೂಪಾಯಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಹೆಚ್ಚಿನ ರಾಜಸ್ವ ಸಂಗ್ರಹಣೆಯ ಪ್ರಮುಖ ಪ್ರದೇಶಗಳಲ್ಲಿ, ನೋಂದಣಿಯಾಗುವ ದಸ್ತಾವೇಜುಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಉಂಟಾಗಿರುವುದೇ ಇದಕ್ಕೆ ಕಾರಣ. ಗೃಹ ನಿರ್ಮಾಣ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಆದ ಹೆಚ್ಚಳ, ರಿಯಲ್ ಎಸ್ಟೇಟ್ ಮಾರುಕಟ್ಟೆ ವ್ಯವಹಾರದಲ್ಲಿ ಮಂದಗತಿ ಮತ್ತು ನಿಯಮಿಸಲಾದ ದಸ್ತಾವೇಜುಗಳಲ್ಲದೆ ಸ್ವತ್ತುಗಳ ನೋಂದಣಿಯನ್ನು ಮಾಡದಂತೆ ಸರ್ಕಾರವು ವಿಧಿಸಿದ ನಿರ್ಬಂಧಗಳು ಇವು ದಸ್ತಾವೇಜುಗಳ ನೋಂದಣಿ ಸಂಖ್ಯೆಯಲ್ಲಿ ಇಳಿಕೆಯಾಗುವುದಕ್ಕೆ ಕೆಲವು ಕಾರಣಗಳು. ಮೇಲ್ಕಂಡ ಹಿನ್ನೆಲೆಯಲ್ಲಿ ಮುದ್ರಾಂಕಗಳು ಮತ್ತು ನೋಂದಣಿಯ ಬಾಬಿನಿಂದ ಆದಾಯದ ಏರಿಕೆಯು ಒಟ್ಟು ಆದಾಯದ ಬೆಳವಣಿಗೆಯ 1.05 ದರದಲ್ಲಿ ಆಗಬಹುದೆಂದು ನಿರೀಕ್ಷಿಸಬಹುದಾಗಿದೆ. ಕರ್ನಾಟಕ ಮುದ್ರಾಂಕ ಕಾಯಿದೆಯ ಅಡಿಯಲ್ಲಿ ಮುದ್ರಾಂಕ ಶುಲ್ಕವನ್ನು ತಪ್ಪಿಸಲು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಾಗರಿಕ ಸ್ನೇಹಿ ಎಲೆಕ್ಟ್ರಾನಿಕ್ ನೋಂದಣಿ ತಂತ್ರಗಳ ಮೂಲಕ ಇಂತಹ ಸೋರಿಕೆಯನ್ನು ತಡೆಯಲು ಸಾಧ್ಯವಾಗಬಹುದು.

(iv) ಮೋಟಾರು ವಾಹನ ತೆರಿಗೆಗಳು

2007-08ರ ಹಣಕಾಸು ವರ್ಷದಲ್ಲಿ ಮೋಟಾರು ವಾಹನಗಳ ತೆರಿಗೆಗಳಿಂದ ಬಂದ ರಾಜಸ್ವದಲ್ಲಿ ಆಗಿರುವ ಹೆಚ್ಚಳವು ತೃಪ್ತಿಕರವಾಗಿದೆ ಮತ್ತು ಇದು 265 ಕೋಟಿ ರೂ.ಗಳಷ್ಟು ಬಜೆಟ್ ಅಂದಾಜುಗಳಿಗಿಂತಲೂ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಮೋಟಾರು ವಾಹನಗಳ ಮೇಲೆ ಅದರಲ್ಲೂ ಪ್ರಯಾಣಿಕರ ಮೇಲಿನ ತೆರಿಗೆ ನೀತಿಯನ್ನು, ಪರಿಸರದ ಮೇಲೆ ತೀರ ಗೌಣವಾದ ನಕಾರಾತ್ಮಕ ಪರಿಣಾಮ ಇರುವಂತೆ ರಸ್ತೆಯ ಜಾಗ ಹಾಗೂ ಸಂಬಂಧಪಟ್ಟ ಮೂಲ ಸೌಕರ್ಯಗಳ ಗರಿಷ್ಠ ಬಳಕೆಗೆ ಉತ್ತೇಜನ ಕೊಡುವಂಥ ರೀತಿಯಲ್ಲಿ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿನ ಒಂದು ಅಭಿಪ್ರಾಯವೆಂದರೆ, ಮೋಟಾರು ವಾಹನದಲ್ಲಿ ಪ್ರತಿ ಪ್ರಯಾಣಿಕನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೌಲ್ಯ ನಿರ್ಣಯ ಮಾಡಿ ಯೋಗ್ಯ ತೆರಿಗೆಯನ್ನು ನಿರ್ಧರಿಸುವುದು. ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಖಾಸಗಿ ವಾಹನಗಳ ಹೆಚ್ಚಳದಿಂದ ನಗರ ಪ್ರದೇಶಗಳಲ್ಲಿ ರಸ್ತೆಯ ಮೇಲಿನ ವಾಹನ ದಟ್ಟಣೆಯು ಅತಿಯಾಗುವುದನ್ನು ತಡೆಗಟ್ಟಲು ಸಾರ್ವಜನಿಕ ಸಾರಿಗೆ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ. ಈ ಬಗ್ಗೆ ವಿವರವಾಗಿ ಪರಿಶೀಲಿಸಿ ಮೇಲ್ಕಂಡ ನೀತಿಗೆ ಅನುಗುಣವಾಗಿ ಮೋಟಾರು ವಾಹನಗಳ ತೆರಿಗೆಯನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು.

ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಮೋಟಾರು ವಾಹನಗಳ ತೆರಿಗೆಗಳಿಂದ ಬರುವ ರಾಜಸ್ವಗಳು 1.025ರಷ್ಟು ಚೇತರಿಕೆಯೊಂದಿಗೆ ಹೆಚ್ಚುವ ನಿರೀಕ್ಷೆಯಿದೆ.

(ತ) ಪ್ರಧಾನ ಮತ್ತು ಅಪ್ರಧಾನ ಖನಿಜಗಳ ಮೇಲೆ ರಾಯಲ್ಟಿಯಿಂದ ಬಂದ ರಾಜಸ್ವ

2007-08ರಲ್ಲಿ ಪರಿಷ್ಕರಣೆ ಮಾಡಬೇಕಾಗಿದ್ದ ಪ್ರಧಾನ ಖನಿಜಗಳ ಮೇಲಿನ ರಾಯಲ್ಟಿ ದರಗಳನ್ನು 2008ರ ಫೆಬ್ರವರಿವರೆಗೂ ಪರಿಷ್ಕರಿಸಿರುವುದಿಲ್ಲ. ಅಲ್ಲದೆ, ರಾಜ್ಯವು ಅಪ್ರಧಾನ ಖನಿಜಗಳ ಮೇಲಿನ ರಾಯಲ್ಟಿ ದರಗಳ ಪರಿಶೀಲನೆಯನ್ನು ಕೈಗೆತ್ತಿಕೊಂಡಿದ್ದರೂ ಸಹ, ಅವುಗಳನ್ನು 2007-08ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಿಂದ ಮಾತ್ರವೇ ಜಾರಿಗೆ ತರಲಾಗಿತ್ತು. ಆದುದರಿಂದ 2007-08ರಲ್ಲಿ ಪ್ರಧಾನ ಮತ್ತು ಅಪ್ರಧಾನ ಖನಿಜಗಳ ಮೇಲಿನ ರಾಯಲ್ಟಿಯಿಂದ ಬರುವ ಜಮೆಗಳು, 600 ಕೋಟಿ ರೂ.ಗಳ ಅಂದಾಜು ವೆಚ್ಚಗಳಿಗೆ ಪ್ರತಿಯಾಗಿ, 150 ಕೋಟಿ ರೂ.ಗಳವರೆಗೆ ಕಡಿಮೆಯಾಗುವುದೆಂದು ನಿರೀಕ್ಷಿಸಲಾಗಿದೆ. ಸುಧಾರಿತ ಜಾರಿ ಕ್ರಮಗಳು, ಗಣಕೀಕರಣ ಮತ್ತು ಪ್ರಧಾನ ಖನಿಜಗಳ ರಾಯಲ್ಟಿ ದರಗಳ ಪರಿಷ್ಕರಣೆ ಇವೆಲ್ಲವುಗಳಿಂದ, 2008-09ರ ವರ್ಷದಲ್ಲಿ ರಾಯಲ್ಟಿಯಿಂದ ಸಂಗ್ರಹಣೆಗಳು 632 ಕೋಟಿ ರೂ.ಗಳಷ್ಟು ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಪ್ರಧಾನ ಖನಿಜಗಳ ಮೇಲಿನ ರಾಯಲ್ಟಿಯನ್ನು ಪರಿಷ್ಕರಿಸಲು ಭಾರತ ಸರ್ಕಾರಕ್ಕೆ ರಾಜ್ಯ ಸರ್ಕಾರವು ಮನವಿ ಸಲ್ಲಿಸಿದ್ದು ಸದರಿ ಪರಿಷ್ಕರಣೆಯಿಂದ ರಾಜ್ಯದ ರಾಜಸ್ವ ಸಂಗ್ರಹಕ್ಕೆ ಗಣನೀಯ ಪ್ರಯೋಜನವಾಗುತ್ತದೆ.

(ತು) ಭೂಮಿಯ ಮಾರಾಟದಿಂದ ಬಂದ ಜಮೆಗಳು

ಮುಖ್ಯವಾಗಿ, ಸರ್ಕಾರಿ ಭೂಮಿಯು, ಅದರಲ್ಲೂ ಬೆಂಗಳೂರಿನಲ್ಲಿ ಹಾಗೂ ಬೆಂಗಳೂರಿನ ಸುತ್ತಮುತ್ತಲಿರುವ ಭೂಮಿಯು ರಾಜ್ಯದ ಅತ್ಯಮೂಲ್ಯ ಆಸ್ತಿ. ಈವರೆಗೂ ಈ ಆಸ್ತಿಯನ್ನು ಯಾವುದೇ ಮಹತ್ವದ ಆರ್ಥಿಕ ಬಳಕೆಗೆ ತೊಡಗಿಸಿಲ್ಲ. ಆದುದರಿಂದ ರಾಜ್ಯಕ್ಕೆ ರಾಜಸ್ವಗಳನ್ನು ಸೃಷ್ಟಿಸಲು ಇದನ್ನು ಗರಿಷ್ಠವಾಗಿ ಉಪಯೋಗಿಸುವ ಅಗತ್ಯವಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು, ಖಾಸಗಿ ಬಂಡವಾಳ ಹೂಡಿಕೆಯೊಂದಿಗೆ ಉಪನಗರದ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಪಡೆದುಕೊಂಡು ಈ ನಿಟ್ಟಿನಲ್ಲಿ ಮುಂದುವರೆದಿದೆ. ಈ ಬಂಡವಾಳ ಹೂಡಿಕೆಯು ಇನ್ನೂ ಹೆಚ್ಚಿನ ಹಣ ಹೂಡಿಕೆಗೆ ಮತ್ತು ಉದ್ಯೋಗ ಅವಕಾಶಗಳಿಗೆ ಅನುವು ಮಾಡಿಕೊಡುವ ಒಂದು ಪರ್ಯಾಯ ಬೆಳವಣಿಗೆ ಕೇಂದ್ರವನ್ನು ಸೃಜಿಸುತ್ತದೆ. ಇದು ಭೂಮಿಯ ಮೌಲ್ಯದ ರೂಪದಲ್ಲಿ ಮತ್ತು ಅಭಿವೃದ್ಧಿ ವಿಮಾಕಂತಿನ ರೂಪದಲ್ಲಿ ಸರ್ಕಾರಕ್ಕೆ ಆದಾಯವನ್ನು ಸಹ ತರುತ್ತದೆ. ರಾಜ್ಯ ವಿಧಾನ ಮಂಡಲ ಸಮಿತಿಯ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಮತ್ತು ಬೆಂಗಳೂರಿನ ಸುತ್ತಮುತ್ತಲಿರುವ ಇರುವ ಸರ್ಕಾರಿ ಭೂಮಿಯು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಈ ಕಾರಣದಿಂದ ಮೊದಲನೆಯದಾಗಿ ಈ ಅತ್ಯಮೂಲ್ಯವಾದ ಸಂಪನ್ಮೂಲವನ್ನು

ಸೂಕ್ತವಾದ ಬೇಲಿಯನ್ನು ಹಾಕಿ ಅದನ್ನು ಸಂರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಆ ತರುವಾಯ, ಇಂಧನ ಅಭಿವೃದ್ಧಿ, ಉದ್ಯೋಗ ಸೃಜನೆ ಮತ್ತು ಉತ್ಪಾದಕತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ನೀತಿಯ ಸಾಧನವಾಗಿ ಅದನ್ನು ಬಳಸಿಕೊಳ್ಳಬೇಕಾಗಿದೆ. ಅಲ್ಲದೆ, ಸಾರ್ವಜನಿಕ ಉದ್ದೇಶಗಳಿಗಾಗಿ ಸದ್ಯದ ಮತ್ತು ಭವಿಷ್ಯದ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಭೂಮಿಯನ್ನು ಬಳಸಬೇಕಾದ ಅಗತ್ಯ ಇದೆ. 2008-09ನೇ ಸಾಲಿನ ಹಣಕಾಸು ವರ್ಷದ ಯೋಜನಾ ವೆಚ್ಚದ ಅಂದಾಜನ್ನು ಗಣನೀಯವಾಗಿ ಹೆಚ್ಚಿಸುವ ಸಾಧ್ಯತೆಯಿದ್ದು ಯೋಜನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾರ್ವಜನಿಕ ಭೂಮಿಗಳನ್ನು ಬಂಡವಾಳೀಕರಿಸುವುದು ಅವಶ್ಯಕವೆಂದು ಕಂಡುಬರುತ್ತದೆ. ಮೇಲ್ಕಂಡ ಗುರುತರವಾದ ಧೈಯವನ್ನು ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಭೂಮಿಗಳನ್ನು ಪಾರದರ್ಶಕ ರೀತಿಯಲ್ಲಿ ಸ್ಪರ್ಧಾತ್ಮಕ ಹರಾಜು ಮೂಲಕ ಮಾರಾಟ ಮಾಡುವುದರಿಂದ ಸುಮಾರು 3000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸುವ ಸಾಧ್ಯತೆ ಇದೆ.

ಅಧ್ಯಾಯ-5

ವೆಚ್ಚ ನಿರ್ವಹಣೆ ಮತ್ತು ಮುನ್ನಂದಾಜುಗಳು

ತನ್ನ ವೆಚ್ಚದ ಕಾರ್ಯತಂತ್ರದ ಭಾಗವಾಗಿ ರಾಜ್ಯವು, ವಿವಿಧ ಅತಿ ಹೆಚ್ಚಿನ ಆದ್ಯತೆಯ ಅಭಿವೃದ್ಧಿ ವಲಯಗಳಲ್ಲಿ ಹೆಚ್ಚು ವೆಚ್ಚಗಳನ್ನು ಮೀಸಲಿರಿಸುವುದಕ್ಕೆ ಪ್ರಯತ್ನಿಸುತ್ತಿದೆ. ಈ ದಿಸೆಯಲ್ಲಿ ಈ ಮುಂದಿನ ವಲಯಗಳು ಕಾರ್ಯತಂತ್ರವನ್ನು ನಿರೂಪಿಸಲಾಗಿದೆ.

ಎ) ಕೃಷಿ

ಅಧ್ಯಾಯ 3.0 ಯಲ್ಲಿ ತೋರಿಸಿರುವಂತೆ, ಒಟ್ಟು ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಕೃಷಿ ವಲಯದ ಕೊಡುಗೆಯು ಕಡಿಮೆಯಾಗುತ್ತಿದ್ದು, ಅದರ ಬೆಳವಣಿಗೆಯು, ಅರ್ಥ ವ್ಯವಸ್ಥೆಯಲ್ಲಿಯ ಇತರ ವಲಯಗಳ ಬೆಳವಣಿಗೆಯೊಂದಿಗೆ ಸಮಾನವಾಗಿ ಸಾಗಲು ಸಮರ್ಥವಾಗಿರುವುದಿಲ್ಲ. ಆದಾಗ್ಯೂ ಕೃಷಿಯನ್ನು ಅವಲಂಭಿಸಿರುವವರ ಸಂಖ್ಯೆ ಕಡಿಮೆಯಾಗಿಲ್ಲದಿರುವುದರಿಂದ ತಲಾ ಆದಾಯದ ಮಟ್ಟಗಳಲ್ಲಿ ಸ್ಥಗಿತತೆಯುಂಟಾಗಲು ಕಾರಣವಾಗಿದೆ. ಆದ್ದರಿಂದ ಕೃಷಿ ಉತ್ಪಾದಕತೆಯು, ರಾಜ್ಯ ಸರ್ಕಾರ ಗಮನ ನೀಡಬೇಕಾಗಿರುವ ಪ್ರಮುಖ ಕ್ಷೇತ್ರಗಳ ಪೈಕಿ ಒಂದಾಗಿದೆ. ಸಮಸ್ಯೆಯ ತುರ್ತುಸ್ವರೂಪ ಮತ್ತು ಗಂಭೀರತೆಯನ್ನು ಅರ್ಥಮಾಡಿಕೊಂಡು, ರಾಜ್ಯ ಸರ್ಕಾರವು, ಈ ಸಮಸ್ಯೆಗಳನ್ನು ಪರಿಶೀಲಿಸಿ, ರೈತರ ಮತ್ತು ಕೃಷಿ ವಲಯದ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕೆ ಮಾರ್ಗೋಪಾಯಗಳನ್ನು ಸೂಚಿಸುವುದಕ್ಕಾಗಿ ಅಧಿಕೃತ ತಂಡವನ್ನು ರಚಿಸಿದೆ. ತಂಡವು, ತನ್ನ ವರದಿಯನ್ನು ನೀಡಿತು. ಈ ಶಿಫಾರಸುಗಳನ್ನು ಕೃಷಿ ವಲಯದಲ್ಲಿ ಹಣಕಾಸು ಹೂಡಿಕೆಗೆ, ನಿರ್ದೇಶನ ನೀಡುವ ಮಾರ್ಗದರ್ಶಿ ಸೂತ್ರಗಳನ್ನಾಗಿ ಬಳಸಿಕೊಳ್ಳುವುದು ಸಮಂಜಸವಾದುದು. ಕೃಷಿಗೆ ಸಂಬಂಧಿಸಿದ ವೆಚ್ಚವನ್ನು ಕೋಷ್ಟಕ 9 ರಲ್ಲಿ ನೋಡಬಹುದು.

ರಾಜ್ಯ ಸರ್ಕಾರವು, ನೀರಾವರಿಗಾಗಿ ಅಗಾಧ ಪ್ರಮಾಣದಲ್ಲಿ ವೆಚ್ಚ ಮಾಡುವುದರೊಂದಿಗೆ, ಕೃಷಿಗೆ ಸಬ್ಸಿಡಿ ದರಗಳಲ್ಲಿ ಬೀಜ ಪೂರೈಸುವಂಥ, ಶೇ. 4 ರ ಕಡಿಮೆ ಬಡ್ಡಿ ದರದಲ್ಲಿ ಬೆಳೆ ಸಾಲ ಮತ್ತು ಕೃಷಿ ಸಾಲ ದೊರೆಯುವಂತೆ ಮಾಡುವ, ಯಾಂತ್ರೀಕರಣಕ್ಕಾಗಿ ಸಬ್ಸಿಡಿ ನೀಡುವಂಥ, ಸಹಭಾಗಿತ್ವದಲ್ಲಿ ಜಲಾನಯನ ಕಾರ್ಯಕ್ರಮಗಳಂಥ ವಿವಿಧ ಯೋಜನೆಗಳ ಅಡಿಯಲ್ಲಿ ನೆರವನ್ನು ಒದಗಿಸುತ್ತಿದೆ. ಭಾರತ ಸರ್ಕಾರವು ಸಹ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಜಿಲ್ಲಾ ಮಟ್ಟದ ಕೃಷಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ, ಕೃಷಿಯಲ್ಲಿನ ಕಡಿಮೆ ಉತ್ಪಾದಕತೆಯ ಸಮಸ್ಯೆಯ ನಿವಾರಣೋಪಾಯಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೃಷಿ ವಲಯದ ಬಗ್ಗೆ ರಾಜ್ಯ ಒತ್ತು ನೀಡುವುದರೊಂದಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ಸಹ ಹಣಕಾಸಿನ ನೆರವು ನೀಡುತ್ತಿರುವುದರಿಂದ ಈ ವಲಯದಲ್ಲಿ ಅಗಾಧವಾದ ಬೆಳವಣಿಗೆ ದರಗಳನ್ನು ನಿರೀಕ್ಷಿಸಲಾಗಿದೆ. ಕೌಶಲ್ಯವರ್ಧನೆಗೆ ಒತ್ತು

ನೀಡುವುದರೊಂದಿಗೆ ಈ ಕ್ರಮಗಳನ್ನು, ಗ್ರಾಮೀಣ ನಿರುದ್ಯೋಗಿಗಳ ಉದ್ಯೋಗಾವಕಾಶ ಹೆಚ್ಚಿಸುವುದಕ್ಕಾಗಿ ರೂಪಿಸಿರುವುದರಿಂದ ಇವು ಗ್ರಾಮೀಣ ಪ್ರದೇಶದಲ್ಲಿರುವವರ ಸಂಕಷ್ಟ ಪರಿಸ್ಥಿತಿಯನ್ನು ನಿವಾರಿಸುತ್ತವೆಂದು ನಿರೀಕ್ಷಿಸಲಾಗಿದೆ.

ಕೋಷ್ಟಕ-9

ಕೃಷಿ ಮತ್ತು ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಬೇಡಿಕೆ ಅಡಿಯಲ್ಲಿನ ವೆಚ್ಚ

ಕೋಟಿ ರೂ.ಗಳಲ್ಲಿ.

ವರ್ಷಗಳು	ಕೃಷಿ ಮತ್ತು ತೋಟಗಾರಿಕೆ	ಬೆಳವಣಿಗೆ	ಗ್ರಾಮೀಣಾಭಿವೃದ್ಧಿ	ಬೆಳವಣಿಗೆ
2004-05	787		1326	
2005-06	674	ಶೇ. -14.36	1639	ಶೇ. 23.60
2006-07	874	ಶೇ. 29.74	2016	ಶೇ. 23.00
2007-08 (ಆರ್.ಇ)	1258	ಶೇ. 48.91	2840	ಶೇ. 40.89
2008-09 (ಬಿಇ)	2116	ಶೇ. 68.17	3359	ಶೇ. 18.24

ಬಿ) ಗ್ರಾಮೀಣಾಭಿವೃದ್ಧಿ

ರಾಜ್ಯದ ಶೇಕಡಾ 60ಕ್ಕಿಂತ ಹೆಚ್ಚಿನ ಜನಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುತ್ತದೆ. ರೈತರ ಪರಿಸ್ಥಿತಿ ಸುಧಾರಿಸುವುದಕ್ಕೆ ಸಂಬಂಧಿಸಿದ ಅಧಿಕೃತ ತಂಡದ ಶಿಫಾರಸಿಗನುಸಾರ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯೊಂದಿಗೆ ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾಡುವುದು ಅಗತ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಗ್ರಾಮಗಳಲ್ಲಿ ಮತ್ತು ಮಾರುಕಟ್ಟೆ ಹಾಗೂ ಬೆಳವಣಿಗೆ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುವಂಥ ಮೂಲಸೌಲಭ್ಯಗಳನ್ನು ಗಮನಾರ್ಹವಾಗಿ ಸುಧಾರಿಸಬೇಕಿರುತ್ತದೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮೇಲಿನ ರಾಜ್ಯದ ವೆಚ್ಚವನ್ನು, ಗ್ರಾಮೀಣ ನೀರು ಸರಬರಾಜು, ಗ್ರಾಮೀಣ ರಸ್ತೆಗಳು ಮತ್ತು ಗ್ರಾಮೀಣ ವಸತಿ ನಿರ್ಮಾಣಗಳ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಬೇಕಾಗಿದೆ (ಕೋಷ್ಟಕ 9 ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ವೆಚ್ಚವನ್ನು ತೋರಿಸುತ್ತದೆ). ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಮೊದಲನೆ ಹಂತದಲ್ಲಿ, ಪ್ರತಿಯೊಂದು ಗ್ರಾಮಕ್ಕೆ 1 ಕೋಟಿ ರೂಪಾಯಿ ವೆಚ್ಚದಲ್ಲಿ 1200 ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡುವಂಥ ಸುವರ್ಣ ಗ್ರಾಮೋದಯ ಎಂಬ ಹೆಸರಿನ ವಿಶೇಷ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಭಾರತ ಸರ್ಕಾರವು ಪ್ರಾರಂಭಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಆಸ್ತಿಗಳ ಸೃಜನೆ ಹಾಗೂ ಪುನಃಶ್ಚೇತನಕ್ಕೆ ಅನುವು ಮಾಡಿಕೊಡುವಂತೆ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತದೆ. ಗ್ರಾಮೀಣ ಅರ್ಥವ್ಯವಸ್ಥೆಯನ್ನು

ಮೇಲ್ಕಟ್ಟುಕೇರಿಸಲು ಹಾಗೂ ಬೆಳವಣಿಗೆ ಪ್ರಕ್ರಿಯೆಯನ್ನು ವ್ಯಾಪಕವಾಗುವಂತೆ ಮಾಡಲು ಈ ಯೋಜನೆಯು ಸಹಾಯಕಕಾರಿಯಾಗಿದೆ. 2008-09ನೇ ಹಣಕಾಸು ವರ್ಷದಲ್ಲಿ ಈ ಕಾರ್ಯಕ್ರಮದ ಅಡಿಯಲ್ಲಿ 1100 ಕೋಟಿ ರೂಪಾಯಿಗಳಿಗಿಂತ ಹೆಚ್ಚಿಗೆ ಹಣವನ್ನು ಬಳಸಲು ಯೋಜಿಸಲಾಗಿದೆ.

ಸಿ) ವಿದ್ಯುತ್

ವಿದ್ಯುತ್ ವಲಯದಲ್ಲಿ ಸಂವಾದಿ ಬೆಳವಣಿಗೆಯಾದ ಹೊರತು ರಾಜ್ಯದಲ್ಲಿನ ಆರ್ಥಿಕ ಬೆಳವಣಿಗೆ ಪ್ರಮಾಣವು ವೃದ್ಧಿಯಾಗುವುದಿಲ್ಲ. ವಿದ್ಯುತ್ ವಲಯದಲ್ಲಿನ ಬೆಳವಣಿಗೆ ಸೂಕ್ತ ದರಗಳಲ್ಲಿ ವಿದ್ಯುತ್ ಲಭ್ಯವಾಗುವಂತೆ ಮಾಡಲು ಮತ್ತು ವಿದ್ಯುತ್ ವಲಯವು ಕಾರ್ಯಸಾಧ್ಯವಾಗಿರುವುದನ್ನು ಖಚಿತಪಡಿಸಲು, ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಪ್ರಸರಣ ಮತ್ತು ವಿತರಣೆಯಲ್ಲಿ ಉಂಟಾಗುವ ನಷ್ಟಗಳನ್ನೂ ಸಹ ಕಡಿಮೆ ಮಾಡಬೇಕಾಗಿದೆ. ಬೇಡಿಕೆ ಮೇಲ್ವಿಚಾರಣೆಯು, ಲಭ್ಯವಿರುವ ವಿದ್ಯುಚ್ಛಕ್ತಿಯು ಮಿತವ್ಯಯ ಬಳಕೆಗೆ ಒತ್ತುಕೊಡುವಲ್ಲಿ ಮುಖ್ಯವಾಗಿದೆ. ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಸಣ್ಣ ವಿದ್ಯುತ್ ಪರಿಯೋಜನೆಗಳ ಸ್ಥಾಪನೆಗೆ ಒತ್ತು ಕೊಡುವುದರ ಜೊತೆಗೆ ಅಲ್ಪಾ ಮೇಗಾ ವಿದ್ಯುತ್ ಪರಿಯೋಜನೆಗಳ ಸ್ಥಾಪನೆಗೆ ಸೂಕ್ತ ಗಮನ ನೀಡುವುದು ಅವಶ್ಯಕವಾಗಿದೆ. ವಿದ್ಯುತ್ ವಲಯದಲ್ಲಿನ ಬೆಳವಣಿಗೆಯು ಏರುತ್ತಲೇ ಇರುವುದರಿಂದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಹಣ ಸಂಗ್ರಹಣೆ ಮಾಡುವುದಕ್ಕೆ ಅಡೆ ತಡೆಗಳಿಲ್ಲವೆಂದು ನಿರೀಕ್ಷಿಸಲಾಗಿದೆ. ನಿರೀಕ್ಷಿತ ಫಲಿತಾಂಶಗಳು ದೊರೆಯಬೇಕಾದರೆ ಪ್ರಸರಣ ಮತ್ತು ವಿತರಣೆಯಲ್ಲಿನ ಬಂಡವಾಳ ಹೂಡಿಕೆಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಕಾರ್ಯನಿರ್ವಹಣಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ರಾಜ್ಯಗಳಲ್ಲಿ ಗ್ರಾಮೀಣ ಅರ್ಥವ್ಯವಸ್ಥೆಗೆ ವಿದ್ಯುತ್ ಹಂಚಿಕೆ ಮಾಡುವುದರ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯವು ಗ್ರಾಮೀಣ ಭೂ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಪ್ರಸರಣ ಮತ್ತು ವಿತರಣೆ ಮೂಲಸೌಲಭ್ಯವನ್ನು ವಿಸ್ತರಿಸುವ ಹಾಗೂ ಮೇಲ್ದರ್ಜೆಗೇರಿಸುವುದಕ್ಕೆ ಬೆಂಬಲ ನೀಡಲು ಒಮ್ಮತದ ನಿರ್ಣಯ ಕೈಗೊಂಡಿರುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನಾವಧಿಯಲ್ಲಿಯೂ ಈ ಬೆಂಬಲವನ್ನು ಮುಂದುವರಿಸಲಾಗುವುದು.

ಡಿ) ಆರೋಗ್ಯ ಮತ್ತು ಶಿಕ್ಷಣ

ಆರೋಗ್ಯ ಮತ್ತು ಶಿಕ್ಷಣದ ವಲಯಗಳು ರಾಜ್ಯದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪ್ರಾಮುಖ್ಯತೆಯನ್ನು ಪಡೆದಿವೆ. ಕೋಷ್ಟಕ 10 ರಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಒದಗಿಸಿದ ವೆಚ್ಚಗಳನ್ನು ತೋರಿಸಲಾಗಿದೆ. ರಾಜ್ಯದ ಜನರು ಆರೋಗ್ಯವಾಗಿದ್ದರೆ ಮತ್ತು ಸುಶಿಕ್ಷಿತರಾಗಿದ್ದರೆ ಮಾತ್ರವೇ ಜನಸಂಖ್ಯೆಯ ಪ್ರಯೋಜನಗಳನ್ನು ರಾಜ್ಯವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ರಾಜ್ಯವು ಈ ಎರಡೂ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹಣಹೂಡಿಕೆ ಮಾಡುತ್ತಿದೆ. ಶಿಕ್ಷಣದ ಬಗ್ಗೆ ಹೇಳುವುದಾದರೆ, ಸರ್ಕಾರವು ಸಾಕಷ್ಟು ಸಂಖ್ಯೆಯಲ್ಲಿ ಹೊಸ

ಶಾಲೆಗಳು, ಕಾಲೇಜುಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. 2007-08ನೇ ಸಾಲಿನಲ್ಲಿ ಪ್ರಾರಂಭಿಸಲಾದ ಹೊಸ ಸಂಸ್ಥೆಗಳ ಸಂಖ್ಯೆಯು ಕಳೆದ ಹತ್ತು ವರ್ಷಗಳಲ್ಲಿ ಪ್ರಾರಂಭಿಸಲಾದ ಸಂಸ್ಥೆಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಅದೇ ರೀತಿ ಆರೋಗ್ಯ ವಲಯದಲ್ಲಿ, ರಾಜ್ಯವು ಸಾಕಷ್ಟು ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಹೊಸ ಕ್ರಮಗಳಿಂದ ಹಣಕಾಸಿನ ಪರಿಣಾಮ ಮೊದಲನೆಯ ವರ್ಷದಲ್ಲಿ ಗಣನೀಯವಾಗಿ ಆಗಿರದಿದ್ದರೂ, ಮಧ್ಯಮಾವಧಿ ವಿತ್ತೀಯ ಯೋಜನೆಯ ಅವಧಿಯಲ್ಲಿ ರಾಜಸ್ವ ಮತ್ತು ಬಂಡವಾಳ ಶೀರ್ಷಿಕೆಗಳೆರಡರಲ್ಲೂ ನಿಧಿಗಳ ಅಗತ್ಯತೆಯನ್ನು ಹೆಚ್ಚಿಸುತ್ತದೆ. ಈ ಹಣ ಹೂಡಿಕೆಗಳಿಗೆ ಪೂರಕವಾಗಿ, ಶಿಕ್ಷಣ ವಲಯದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳ ಮೇರೆಗೆ ಹಾಗೂ ಆರೋಗ್ಯ ವಲಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನ ಮೇರೆಗೆ ಭಾರತ ಸರ್ಕಾರದ ಹಣ ಹಂಚಿಕೆಗಳಿಂದ ಸಹ ಹಣ ದೊರಕಲಿದೆ. ಈ ಸೇವೆಗಳನ್ನು ವಿಸ್ತರಿಸುವಾಗ, ಗರಿಷ್ಠ ಪರಿಣಾಮವನ್ನು ಉಂಟುಮಾಡುವ ಹಾಗೆ, ಸೇವಾ ನೀಡಿಕೆ ವ್ಯವಸ್ಥೆಯನ್ನು ಹೊಸದಾಗಿ ರೂಪಿಸುವುದು ನಿರ್ಣಾಯಕವಾಗಿದೆ. 2007-11ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಸೂಚಿಸಲಾದಂತೆ, ಶಿಕ್ಷಕರ ತರಬೇತಿ, ಗುಣಮಟ್ಟದ ಮೂಲ ಸೌಕರ್ಯದ ಏರ್ಪಾಡು, ಹೊಣೆಗಾರಿಕೆ ವ್ಯವಸ್ಥೆಗಳ ಪರಿಶೀಲನೆ ಮತ್ತು ಉಪಗ್ರಹ ತಂತ್ರಜ್ಞಾನದ ಬಳಕೆ ಇವೆಲ್ಲವನ್ನೂ ಬಲಪಡಿಸುವ ಅಗತ್ಯವಿದೆ. 2007-08ನೇ ಸಾಲಿನಲ್ಲಿ ಪ್ರಾರಂಭಿಸಲಾದ ವಿದ್ಯಾರ್ಥಿ ಕೇಂದ್ರಿತ ಸಹಾಯಾನುದಾನ ವ್ಯವಸ್ಥೆಯು ಇನ್ನೂ ಆರಂಭಿಕ ಹಂತಗಳಲ್ಲಿದ್ದು, ಅದನ್ನು ಶಿಕ್ಷಣದ ಹಣಕಾಸು ನೆರವಿನ ಒಂದು ಪರ್ಯಾಯ ಮಾದರಿಯಾಗಿ ರೂಪುಗೊಳ್ಳುವಂತೆ ಬಲಪಡಿಸಬೇಕಾದ ಅಗತ್ಯವಿದೆ. ಅದೇ ರೀತಿ, ಆರೋಗ್ಯ ವಲಯದಲ್ಲಿ, ದೊಡ್ಡ ದೊಡ್ಡ ಕಾಯಿಲೆಗಳಿಗಾಗಿ ಯಶಸ್ವಿನಿ ಮಾದರಿಯನ್ನು ವಿಸ್ತರಿಸುವ ಮತ್ತು ಸಣ್ಣಪುಟ್ಟ ಕಾಯಿಲೆಗಳಿಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಸೌಲಭ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಒತ್ತು ನೀಡಬೇಕಾಗಿದೆ.

ಕೋಷ್ಟಕ-10

ಆರೋಗ್ಯ ಮತ್ತು ಶಿಕ್ಷಣದಡಿಯಲ್ಲಿನ ವೆಚ್ಚ

ವರ್ಷಗಳು	ಆರೋಗ್ಯ	ಬೆಳವಣಿಗೆ	ಶಿಕ್ಷಣ	ಬೆಳವಣಿಗೆ
2004-05	1044		4286	
2005-06	1147	ಶೇ. 9.81	4793	ಶೇ. 11.83
2006-07	1353	ಶೇ. 18.02	5631	ಶೇ. 17.50

2007-08 (ಆರ್‌ಇ)	1835	ಶೇ. 40.59	6714	ಶೇ. 18.01
2008-09 (ಬಿಇ)	2342	ಶೇ. 27.59	8933	ಶೇ. 33.04

ಇ) ಪ್ರಾದೇಶಿಕ ಅಸಮತೋಲನ ನಿವಾರಣೆ

2007-08ರ ಬಜೆಟ್ಟಿನಲ್ಲಿ ಇದನ್ನು ಆರಂಭಿಸಲಾಗಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಡಾ|| ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ, ರಾಜ್ಯದ ಹಿಂದುಳಿದ ವರ್ಗಗಳಿಗೆ ಯೋಜನೆಯ ಹಂಚಿಕೆಯಲ್ಲಿ 1571 ಕೋಟಿ ರೂ.ಗಳನ್ನು ಮೀಸಲಿರುವುದಕ್ಕಾಗಿ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ರೂಪಿಸಲಾಗಿದೆ. ಈ ಹಂಚಿಕೆಯು ಪ್ರಮುಖವಾಗಿ, ಗ್ರಾಮೀಣಾಭಿವೃದ್ಧಿ ವಿದ್ಯುತ್‌ಚಕ್ತಿ, ಸಾರಿಗೆ, ಕೃಷಿ ಮತ್ತು ನೀರಾವರಿ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಹಂಚಿಕೆಯಲ್ಲಿನ ಗಣನೀಯ ಪ್ರಮಾಣದ ಏರಿಕೆಯು, ರಾಜ್ಯದ ಈ ತಾಲೂಕುಗಳು ಮತ್ತು ಉಳಿದವುಗಳ ನಡುವಿನ ಅಭಿವೃದ್ಧಿ ಅಂತರವನ್ನು ಕಡಿಮೆ ಮಾಡುವುದಕ್ಕೆ ಯೋಜಿಸಲಾಗಿದೆ.

ಎಫ್) ಸಬ್ಸಿಡಿಗಳು, ಬಡ್ಡಿ ಸಂದಾಯ, ಸಂಬಳಗಳು ಮತ್ತು ನಿವೃತ್ತಿವೇತನಗಳು

ಅಧ್ಯಾಯ 2.0ರಲ್ಲಿ ಸಬ್ಸಿಡಿಯ ಬಗ್ಗೆ (ಸಹಾಯಧನ) ಈಗಾಗಲೇ ತಿಳಿಸಲಾಗಿದೆ. ಬಡ್ಡಿ ಸಂದಾಯಗಳನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002ರ ಅಡಿಯಲ್ಲಿ ನಿಯಮಿಸಲಾದಂತೆ ನಿವ್ವಳ ಸಾಲಗಳನ್ನು ಆಧರಿಸಿ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ನಿರೂಪಿಸಲಾಗಿದೆ. ಹೊಸ ಸಾಲಗಳ ಮೇಲಿನ ಬಡ್ಡಿ ದರಗಳು ಶೇ. 9.0ನ್ನು ಮೀರಕೂಡದೆಂದು ನಿರೀಕ್ಷಿಸಲಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಬಡ್ಡಿ ಸಂದಾಯ ಅಗತ್ಯತೆಗಳಿಗನುಸಾರವಾಗಿ ಮುನ್ನಿಂದಾಜುಗಳನ್ನು ಮಾಡಲಾಗಿದೆ. ಸಂಬಳಗಳು ಮತ್ತು ನಿವೃತ್ತಿವೇತನಗಳಿಗೆ ಸಂಬಂಧಿಸಿದಂತೆ ರಾಜ್ಯದ ವೇತನ ಅಯೋಗದ ವರದಿಯ ಅನುಷ್ಠಾನದಿಂದಾಗಿ 2007-08 ಮತ್ತು 2008-09ನೇ ಹಣಕಾಸು ವರ್ಷದಲ್ಲಿ ಈ ಶೀರ್ಷಿಕೆಯಲ್ಲಿ ಗಣನೀಯ ಹೆಚ್ಚಳ ಉಂಟಾಗಿದೆ. ಆ ತರುವಾಯ ಸಂಬಳದ ಹೊರೆಯನ್ನು, ಮೂಲ ವೇತನದಲ್ಲಿ ಶೇ 2.75ರ ಸಾಮಾನ್ಯ ಹೆಚ್ಚಳ ಹಾಗೂ ಸುಮಾರು ಶೇ. 10 ರಷ್ಟು ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಸ್ಥಿರಗೊಳಿಸಲಾಗುತ್ತದೆಂದು ನಿರೀಕ್ಷಿಸಲಾಗಿದೆ. ನಿವೃತ್ತಿವೇತನ ಹೊಣೆಗಾರಿಕೆಯೂ ಸಹ ಸ್ಥಿರವಾಗಿರುತ್ತದೆಂದು ಮತ್ತು ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಶೇ. 9.7 ರಷ್ಟು ದರದಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಅಧ್ಯಾಯ - 6

ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ವ್ಯವಸ್ಥಿತ ಸುಧಾರಣೆಗಳು

ರಾಜ್ಯವು, ಅಧ್ಯಾಯ 2.0 ಯಲ್ಲಿ ಹೇಳಲಾಗಿರುವಂತೆ, ಬಜೆಟೇತರ ಸಾಲಗಳನ್ನು ಹಂತಹಂತವಾಗಿ ನಿವಾರಿಸುವುದು, ಮತ್ತು ನಂಬಿಕೆ ಪತ್ರದ ಮೇಲೆ ಸಾಲ ನೀಡಿಕೆ ವ್ಯವಸ್ಥೆ, ಮತ್ತು ಜಿಲ್ಲಾ ಪಂಚಾಯಿತಿ ಬಜೆಟ್ ನಿಯಂತ್ರಣವನ್ನು ಅನುಷ್ಠಾನಗೊಳಿಸುವುದು ಇವುಗಳಲ್ಲಿ ಎರಡು ಪ್ರಮುಖ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಈ ಸುಧಾರಣೆಗಳನ್ನು ಕ್ರೋಢೀಕರಿಸುವುದು ಅಗತ್ಯವಾಗಿದೆ. ಆದ್ದರಿಂದ ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಖಜಾನೆಗಳಿಂದ ಪ್ರತ್ಯೇಕವಾಗಿ ಲೋಕೋಪಯೋಗಿ ಕೆಲಸಗಳಿಗೆ ಹಣವನ್ನು ಪಡೆಯುವುದಕ್ಕೆ ಮತ್ತು ತಾಲೂಕು ಮಟ್ಟದ ಯೋಜನಾವಾರು ಬಜೆಟ್ ನಿಯಂತ್ರಣವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಅಧ್ಯಾಯ 2.0 ಯಲ್ಲಿ ಹೇಳಲಾಗಿರುವಂತೆ, ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಬಜೆಟ್ ಪರಿಶೀಲನಾ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಮತ್ತು ಕಾರ್ಯಕ್ರಮ ನಿರ್ವಹಣಾ ಬಜೆಟ್ ಪದ್ಧತಿ ಪ್ರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಎ) ಸರ್ಕಾರಿ ಖಾತರಿ ದತ್ತಾಂಶ ಮಾಹಿತಿಯ ರಚನೆ

ವಿವಿಧ ಆಡಳಿತ ಇಲಾಖೆಗಳ ಮೂಲಕ ನೀಡಲಾದ ಸರ್ಕಾರಿ ಖಾತರಿಗಳ ದತ್ತಾಂಶ ಮಾಹಿತಿಯನ್ನು ಸಂಗ್ರಹಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ಸಹಕಾರ ಇಲಾಖೆಯನ್ನು ಪ್ರಾಯೋಗಿಕ ಇಲಾಖೆಯನ್ನಾಗಿ ಆಯ್ಕೆ ಮಾಡಲಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವುದನ್ನು ತ್ವರಿತಗೊಳಿಸಲು ಉದ್ದೇಶಿಸಲಾಗಿದೆ. ದತ್ತಾಂಶ ಸಂಗ್ರಹಣೆಯ ಕಾರ್ಯ ಮುಗಿದ ನಂತರ ಅವುಗಳ ಅಪಾಯಕಾರಿ ಸ್ಥಿತಿಯ ಬಗ್ಗೆ ಖಾತರಿಯನ್ನು ನಿರ್ಧಾರಣೆ ಮಾಡಲು ಮತ್ತು ಕ್ರಿಯಾಶೀಲ ಮೇಲ್ವಿಚಾರಣಾ ಕಾರ್ಯತಂತ್ರವನ್ನು ಸಂಘಟಿಸುವ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

ಬಿ) ವೇತನ ವ್ಯವಹಾರಗಳಿಗೆ ಬಜೆಟ್ ನಿಯಂತ್ರಣವನ್ನು ಅನ್ವಯಿಸುವುದು

ಪ್ರಸ್ತುತ ರಾಜ್ಯ ವಲಯದ ಅಡಿಯಲ್ಲಿ ವೇತನ ಸಂದಾಯಗಳನ್ನು ಹೊರತುಪಡಿಸಿದಂತೆ ಎಲ್ಲ ಖಜಾನೆ ವ್ಯವಹಾರಗಳು ಹಣ ತೆಗೆಯುವ ಮತ್ತು ವಿತರಣೆ ಮಾಡುವ ಅಧಿಕಾರಿಯ ಮಟ್ಟದವರೆಗೆ ಬಜೆಟ್ ನಿಯಂತ್ರಣದ ಅಡಿಯಲ್ಲಿವೆ. ಮಾನವ ಸಂಪನ್ಮೂಲಗಳ ನಿರ್ವಹಣಾ ವ್ಯವಸ್ಥೆಯ ಅಡಿಯಲ್ಲಿ ನೌಕರರ ದತ್ತಾಂಶ ಮಾಹಿತಿಯನ್ನು ಕಂಪ್ಯೂಟರಿನಲ್ಲಿ ಸಂಪೂರ್ಣವಾಗಿ ಅಳವಡಿಸುವವರೆಗೆ ಹಣ ತೆಗೆಯುವ ಮತ್ತು ವಿತರಣೆ ಮಾಡುವ ಅಧಿಕಾರಿ ಮಟ್ಟದ ಬಜೆಟ್ ನಿಯಂತ್ರಣವನ್ನು ವೇತನ ಸಂದಾಯಗಳಿಗೆ ಅನ್ವಯಿಸುವುದಕ್ಕೆ ಕಾರ್ಯಬೇಕಾಗುತ್ತದೆ. ಆದರೆ ಹೆಚ್ಚಿಗೆಯಾಗಿ ಹಣ ತೆಗೆಯುವ ಸಮಸ್ಯೆಯನ್ನು ನಿವಾರಿಸಲು

ಈ ಹಂತದಲ್ಲಿ ವೇತನದ ಬಗ್ಗೆ ಯೋಜನಾ ಮಟ್ಟದ ಬಜೆಟ್ ನಿಯಂತ್ರಣವನ್ನು ಪ್ರಾರಂಭಿಸುವುದು ಸೂಕ್ತವಾಗಬಹುದು. ಈ ವ್ಯವಸ್ಥೆಯು ಯೋಜನಾ ಹಂಚಿಕೆಯನ್ನು ಮೀರಿ ಹಣ ತೆಗೆಯುವುದನ್ನು ತನ್ನಿಂದ ತಾನೇ ನಿಷೇಧಿಸುತ್ತದೆ. ವಿನಿಯೋಗವನ್ನು ಮೀರಿ ಹಣವನ್ನು ಹೆಚ್ಚಿಗೆ ತೆಗೆಯುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

೨) ರಾಜ್ಯದ ಹಣಹೂಡಿಕೆ ಮತ್ತು ಸಾಲಗಳ ಮೇಲ್ವಿಚಾರಣೆ

ರಾಜ್ಯ ಸರ್ಕಾರದ ಸಾಲ ನೀಡಿಕೆ ಮತ್ತು ಸಾಲ ಹೂಡಿಕೆಗಳ ಪ್ರಸಕ್ತ ದತ್ತಾಂಶ ಮಾಹಿತಿಯು ಸರ್ಕಾರದ ಹಣಕಾಸು ಲೆಕ್ಕಗಳಲ್ಲಿ ಪ್ರತಿಬಿಂಬಿತವಾಗುತ್ತದೆ. ಆದರೆ ಅದು ಪರಿಪೂರ್ಣವಾಗಿಲ್ಲ ಮತ್ತು ಕ್ರಿಯಾಶೀಲವಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಈ ಆಸ್ತಿಗಳ ಅಂಕಿಅಂಶಗಳು ರಾಜ್ಯದ ಲೆಕ್ಕಗಳಲ್ಲಿ ವ್ಯಕ್ತವಾಗಿದ್ದರೂ ಹೂಡಿಕೆದಾರರ ಲೆಕ್ಕದಲ್ಲಿ ಅದನ್ನು ನಮೂದಿಸಲಾಗಿರುವುದಿಲ್ಲ. ಆದ್ದರಿಂದ ದತ್ತಾಂಶವನ್ನು ಪರಿಪೂರ್ಣವಾಗಿಸಲು ಭಾರಿ ಪ್ರಮಾಣದಲ್ಲಿ ಮರುಹೊಂದಾಣಿಕೆ ಮಾಡಬೇಕಾಗಿದೆ. ಸದೃಢ ಮತ್ತು ಕ್ರಿಯಾಶೀಲ ದತ್ತಾಂಶ ಮಾಹಿತಿ ಇಲ್ಲದಿರುವುದು ಸಾಲಗಳು/ ಷೇರು ಬಂಡವಾಳಗಳಲ್ಲಿ ಸರ್ಕಾರಿ ಹೂಡಿಕೆಗಳ ಮೇಲೆ ಕಡಿಮೆ ಮತ್ತು ಅತಿ ಕಡಿಮೆ ಪ್ರತಿಫಲ ದೊರೆಯುವುದಕ್ಕೆ ಕಾರಣವಾಗಿದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಈ ಕಾರ್ಯಚಟುವಟಿಕೆಯನ್ನು ಕೈಗೊಳ್ಳಲು ಬಂಡವಾಳ ಹೂಡಿಕೆಯನ್ನು ಪತ್ತೆಹಚ್ಚುವ ನಿರ್ದೇಶನಾಲಯವನ್ನು ಈಗಾಗಲೇ ಸ್ಥಾಪಿಸಿದೆ. ದತ್ತಾಂಶ ಮಾಹಿತಿಯನ್ನು ಸಂಗ್ರಹಿಸಲು ಮತ್ತು ನವೀಕರಿಸಲು ಈಗಾಗಲೇ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಚಟುವಟಿಕೆಯನ್ನು ಮಧ್ಯಮಾವಧಿ ವಿತ್ತೀಯ ಯೋಜನಾ ಅವಧಿಯಲ್ಲಿ ತ್ವರಿತಗೊಳಿಸಲಾಗುವುದು.

ಮಧ್ಯಮಾವಧಿ ವಿತ್ತೀಯ ಯೋಜನಾ ಅಂದಾಜುಗಳು 2008-12

ಕೋಟಿ ರೂ.ಗಳಲ್ಲಿ

ಬಾಬು	2006-07 ಎ/ಸಿ	2007-08 ಬಜೆಟ್ ಅಂದಾಜು	2007-08 ಬಜೆಟ್ ಅಂದಾಜು	2008-09 ಬಜೆಟ್ ಅಂದಾಜು	2009-10 ಅಂದಾಜು	2010-11 ಅಂದಾಜು	2011-12 ಅಂದಾಜು
ರಾಜಸ್ವ ಜಮೆಗಳು	37587	40762	40840	47240	53504	59975	67232
ಅದರಲ್ಲಿ							
ರಾಜ್ಯದ ಸ್ವಂತ ತೆರಿಗೆ ರಾಜಸ್ವಗಳು	23301	26691	27218	31876	36800	42047	48041
ತೆರಿಗೆಯೇತರ ರಾಜಸ್ವಗಳು	4098	1857	1802	1932	2070	2253	2457
ಕೇಂದ್ರ ಸರ್ಕಾರದಿಂದ ಸಂಪನ್ಮೂಲಗಳು - ಹಂಚಿಕೆ	5374	6300	6300	7982	8781	9659	10625
- ಅನುದಾನಗಳು	4813	5914	5520	5450	5854	6017	6110
ರಾಜಸ್ವ ವೆಚ್ಚ	33435	39135	37859	45713	48982	54103	59833
ಅದರಲ್ಲಿ							
ಬಡ್ಡಿ	4236	4818	4718	5278	6216	7227	8369
ವೇತನಗಳು	6545	8547	8744	11403	10990	11895	12839
ನಿವೃತ್ತಿ ವೇತನಗಳು	2496	3416	3296	3500	3838	4208	4613
ಸಹಾಯಧನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	1991	2517	1227	1492	1351	1358	1369
ವಿದ್ಯುತ್ ಸಹಾಯಧನ	2370	2150	1950	2410	2290	2175	2066
ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ	1639	1904	1904	2995	3060	3491	3983
ಪ್ರಮುಖ ಓ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	1011	810	1099	834	899	975	1062
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	3477	8663	9773	8388	9752	11422	13355
ಆಡಳಿತಾತ್ಮಕ ವೆಚ್ಚ	559	799	769	921	970	1022	1076
ಇತರೆ ರಾಜಸ್ವ ವೆಚ್ಚ	9112	5511	4379	8492	9616	10330	11101
ಬಂಡವಾಳ ಜಮೆ (ಋಣೇತರ)	60	749	263	3070	3377	3715	4086
ರಾಜಸ್ವ ಕೊರತೆ	-4152	-1627	-2981	-1527	-4523	-5872	-7399
ಬಂಡವಾಳ ಸಂಗ್ರಹಣೆಯ ಮೇಲಿನ ವೆಚ್ಚ	6349	7523	8201	10678	14536	17319	20466
ವಿತ್ತೀಯ ಕೊರತೆ	4688	6305	6085	7030	7543	8551	9693
ಒಟ್ಟು ಋಣ ಸಂಗ್ರಹ	54676	61492	60588	67578	76705	85256	94950
ಬಡ್ಡಿ	4236	4818	4718	5278	6216	7227	8369
ಋಣ ಸೇವೆಗಳು	5986	6117	6018	7085	9968	12226	15376
ವೇತನ + ನಿವೃತ್ತಿ ವೇತನ + ಬಡ್ಡಿ	13278	16780	16758	20181	21044	23330	25821
ಒಟ್ಟು ಆಯವ್ಯಯೇತರ ಸಾಲಗಳು	242	720	720				
ನಿವ್ವಳ ಆಯವ್ಯಯೇತರ ಸಾಲಗಳು	-1246	-58	-74	-679	-667	-637	-580
ಕ್ರೋಡೀಕೃತ ಬಡ್ಡಿ	5299	5198	5053	5548	6455	7335	8441

ಕ್ರೋಡೀಕೃತ ರಾಜಸ್ವ ಕೊರತೆ	-3089	-1247	-2647	-1258	-4283	-5765	-7327
ಕ್ರೋಡೀಕೃತ ಬಂಡವಾಳ ರಚನೆ	6591	8243	8921	10678	14536	17319	20466
ಕ್ರೋಡೀಕೃತ ವಿತ್ತೀಯ ಕೊರತೆ	3442	6247	6011	6350	6876	7914	9113
ಕ್ರೋಡೀಕೃತ ಋಣ ಸಂಗ್ರಹ	59717	66223	65302	70921	80602	88765	98091
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	-1.64%	-0.57%	-1.23%	-0.52%	-1.53%	-1.82%	-2.04%
ಪ್ರಸಕ್ತ ದರಗಳಲ್ಲಿ ಜಿಎಸ್‌ಡಿಪಿ *	188274	220006	215282	244043	279381	316706	359018
ಹಣದುಬ್ಬರ	4.00%	5.00%	5.00%	8.00%	6.00%	4.00%	4.00%
ಜಿಎಸ್‌ಡಿಪಿ ವಾರ್ಷಿಕ ನೈಜ ಬೆಳವಣಿಗೆ	7.00%	8.00%	8.00%	7.00%	8.00%	9.00%	9.00%
ರಾಜಸ್ವ ಜಮೆಗಳು	19.96%	18.53%	18.97%	19.36%	19.15%	18.94%	18.73%
ಅದರಲ್ಲಿ ಸರ್ಕಾರದ ಸ್ವಂತ ತೆರಿಗೆ ರಾಜಸ್ವಗಳು	12.38%	12.13%	12.64%	13.06%	13.17%	13.28%	13.38%
ತೆರಿಗೆಯೇತರ ರಾಜಸ್ವಗಳು	2.18%	0.84%	0.84%	0.79%	0.74%	0.71%	0.68%
ಕೇಂದ್ರ ಸರ್ಕಾರದಿಂದ ಸಂಪನ್ಮೂಲಗಳು - ಹಂಚಿಕೆ	2.85%	2.86%	2.93%	3.27%	3.14%	3.05%	2.96%
- ಅನುದಾನಗಳು	2.56%	2.69%	2.56%	2.23%	2.10%	1.90%	1.70%
ರಾಜಸ್ವ ವೆಚ್ಚ	17.76%	17.79%	17.59%	18.73%	17.53%	17.08%	16.67%
ಅದರಲ್ಲಿ ಬಡ್ಡಿ	2.25%	2.19%	2.19%	2.16%	2.22%	2.28%	2.33%
ವೇತನಗಳು	3.48%	3.88%	4.06%	4.67%	3.93%	3.76%	3.58%
ನಿವೃತ್ತಿ ವೇತನಗಳು	1.33%	1.55%	1.53%	1.43%	1.37%	1.33%	1.28%
ಸಹಾಯಧನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ)	1.06%	1.14%	0.57%	0.61%	0.48%	0.43%	0.38%
ವಿದ್ಯುತ್ ಸಹಾಯಧನ	1.26%	0.98%	0.91%	0.99%	0.82%	0.69%	0.58%
ನಗರ ಸ್ಥಳೀಯ ಸಂಸ್ಥೆ (ಯುಎಲ್‌ಬಿ)ಗಳಿಗೆ ಹಂಚಿಕೆ	0.87%	0.87%	0.88%	1.23%	1.10%	1.10%	1.11%
ಪ್ರಮುಖ ಓ ಮತ್ತು ಎಂ (ರಸ್ತೆಗಳು, ಕಟ್ಟಡಗಳು ಮತ್ತು ನೀರಾವರಿ)	0.54%	0.37%	0.51%	0.34%	0.32%	0.31%	0.30%
ಇತರೆ ಓ ಮತ್ತು ಎಂ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ, ಅರಣ್ಯ)	1.85%	3.94%	4.54%	3.44%	3.49%	3.61%	3.72%
ಆಡಳಿತಾತ್ಮಕ ವೆಚ್ಚ	0.30%	0.36%	0.36%	0.38%	0.35%	0.32%	0.30%
ಇತರ ರಾಜಸ್ವ ವೆಚ್ಚ	4.84%	2.50%	2.03%	3.48%	3.44%	3.26%	3.09%
ರಾಜಸ್ವ ಕೊರತೆ	-2.21%	-0.74%	-1.38%	-0.63%	-1.62%	-1.85%	-2.06%
ಬಂಡವಾಳ ಜಮೆ (ಋಣೇತರ)	0.03%	0.34%	0.12%	1.26%	1.21%	1.17%	1.14%
ಬಂಡವಾಳ ಸಂಗ್ರಹಣೆಯ ಮೇಲಿನ ವೆಚ್ಚ	3.37%	3.42%	3.81%	4.38%	5.20%	5.47%	5.70%
ವಿತ್ತೀಯ ಕೊರತೆ	2.49%	2.87%	2.83%	2.88%	2.70%	2.70%	2.70%
ರಾಜಸ್ವ ಜಮೆಗಳ ಶೇಕಡಾವಾರಿನಂತೆ ಆಡಳಿತಾತ್ಮಕ ವೆಚ್ಚ	1.49%	1.96%	1.88%	1.95%	1.81%	1.70%	1.60%

ಒಟ್ಟು ಋಣ ಸಂಗ್ರಹ	29.04%	27.95%	28.14%	27.69%	27.46%	26.92%	26.45%
ಬಡ್ಡಿ/ ರಾಜಸ್ವ	11.27%	11.82%	11.55%	11.17%	11.62%	12.05%	12.45%
ಋಣ ಸೇವೆಗಳು/ ರಾಜಸ್ವ	15.93%	15.01%	14.73%	15.00%	18.63%	20.39%	22.87%
(ವೇತನ + ನಿವೃತ್ತಿ ವೇತನ + ಬಡ್ಡಿ) / ರಾಜಸ್ವಗಳು	35.33%	41.17%	41.03%	42.72%	39.33%	38.90%	38.41%
ಋಣ ಸೇವೆಗಳು/ ಜಿಎಸ್‌ಡಿಪಿ	3.18%	2.78%	2.80%	2.90%	3.57%	3.86%	4.28%
(ವೇತನ + ನಿವೃತ್ತಿವೇತನ + ಬಡ್ಡಿ)/ ಜಿಎಸ್‌ಡಿಪಿ	7.05%	7.63%	7.78%	8.27%	7.53%	7.37%	7.19%
ಆಯವ್ಯಯೇತರ ಸಾಲಗಳು / ಜಿಎಸ್‌ಡಿಪಿ	0.13%	0.33%	0.33%				
ಕ್ರೋಡೀಕೃತ ಬಡ್ಡಿ / ಜಿಎಸ್‌ಡಿಪಿ	2.81%	2.36%	2.35%	2.27%	2.31%	2.32%	2.35%
ಕ್ರೋಡೀಕೃತ ರಾಜಸ್ವ ಕೊರತೆ / ಜಿಎಸ್‌ಡಿಪಿ	-1.64%	-0.57%	-1.23%	-0.52%	-1.53%	-1.82%	-2.04%
ಕ್ರೋಡೀಕೃತ ಬಂಡವಾಳ ರಚನೆ / ಜಿಎಸ್‌ಡಿಪಿ	3.50%	3.75%	4.14%	4.38%	5.20%	5.47%	5.70%
ಕ್ರೋಡೀಕೃತ ವಿತ್ತೀಯ ಕೊರತೆ / ಜಿಎಸ್‌ಡಿಪಿ	1.83%	2.84%	2.79%	2.60%	2.46%	2.50%	2.54%
ಕ್ರೋಡೀಕೃತ ಋಣ ಸಂಗ್ರಹ / ಜಿಎಸ್‌ಡಿಪಿ	31.72%	30.10%	30.33%	29.06%	28.85%	28.03%	27.32%

*2008-09ನೇ ಸಾಲಿನಲ್ಲಿ ಹಣದುಬ್ಬರದ ಪ್ರವೃತ್ತಿಯ ಬಗ್ಗೆ ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗದ ಅನಿಶ್ಚಿತತೆಯಿಂದಾಗಿ ಮತ್ತು 2007-08 ನೇ ಸಾಲಿನ ರಾಜ್ಯದ ಆಂತರಿಕ ಉತ್ಪನ್ನದ ಬಗ್ಗೆ ನಿಖರವಾದ ಮಾಹಿತಿಯು ಲಭ್ಯವಿಲ್ಲದಿರುವುದರಿಂದ, 2008-09ನೇಯ ಸಾಲಿಗೆ ಸಂಬಂಧಿಸಿದಂತೆ ಮಾರ್ಚ್ 2008ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಅಳವಡಿಸಲಾಗಿದ್ದ ರಾಜ್ಯದ ಆಂತರಿಕ ಆದಾಯದ ಅಂದಾಜುಗಳನ್ನು ಪರಿಷ್ಕರಿಸದೆ ಉಪಯೋಗಿಸಲಾಗಿದೆ.